

ಕೆಳಗೆ ಟಿಕ್ ಮಾಡಲಾದ (✓) ಅಂತಿಮ ಬಳಕೆಗೆ ವ್ಯಾಪಾರ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ನಾನು/ನಾವು ಬಯಸುತ್ತೇವೆ ಮತ್ತು ಈ ನಮೂನೆಯಲ್ಲಿ ನಾನು/ನಾವು ಒದಗಿಸಿದ ವಿವರಗಳ ಪ್ರಕಾರ ಸಾಲದ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ನಿಮ್ಮಲ್ಲಿ ವಿನಂತಿಸುತ್ತೇವೆ.

☐ ವ್ಯಾಪಾರ ವೃದ್ಧಿ ☐ ಕಾರ್ಯವಾಹಿ ಬಂಡವಾಳ ☐ ಸ್ಥಾವರ ಮತ್ತು ಯಂತ್ರೋಪಕರಣಗಳ ಖರೀದಿ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ) ವರ್ಗ: ☐ ಶಿಶು ☐ ಕಿಶೋರ ☐ ತರುಣ ಸಾಲದ ವಿವರಗಳು ಸಾಲದ ಪ್ರಕಾರ: ☐ ಅವಧಿ ಸಾಲ ☐ ಓವರ್ಡ್ರಾಫ್ಟ್ ಸೌಲಭ್ಯ ಅವಧಿ (ತಿಂಗಳುಗಳು) ☐ 12 ☐ 24 ☐ 36 ☐ 48 ಸಾಲದ ಮೊತ್ತ ₹. _____

ಈ ಸೌಲಭ್ಯದ ಆದಾಯವನ್ನು ಸಣ್ಣ ಉಳಿತಾಯ ಯೋಜನೆ, ಬಂಡವಾಳ ಮಾರುಕಟ್ಟೆ, ಪ್ರಾಥಮಿಕ ಚಿನ್ನ, ಚಿನ್ನದ ಗಟ್ಟಿ, ಚಿನ್ನಾಭರಣಗಳು, ಚಿನ್ನದ ನಾಣ್ಯಗಳು, ಚಿನ್ನದ ETF ಘಟಕಗಳು ಮತ್ತು ಮ್ಯೂಚುವಲ್ ಫಂಡ್‌ಗಳು ಸೇರಿದಂತೆ ಯಾವುದೇ ರೂಪದಲ್ಲಿ ಚಿನ್ನವನ್ನು ಖರೀದಿಸಲು ಬಳಸಲಾಗುವುದಿಲ್ಲ. ಮೇಲೆ ತಿಳಿಸಿದಂತೆ ವ್ಯಾಪಾರದ ಉದ್ದೇಶಕ್ಕಾಗಿ ಮಾತ್ರ ನಾನು/ನಾವು ಈ ಸಾಲದ ಸೌಲಭ್ಯವನ್ನು ಬಳಸಿಕೊಳ್ಳುತ್ತೇವೆ ಎಂದು ನಾನು/ನಾವು ದೃಢೀಕರಿಸುತ್ತೇವೆ.

ವೈಯಕ್ತಿಕವಲ್ಲದ ಅರ್ಜಿದಾರರ ವಿವರಗಳು (ಅನ್ವಯಿಸಿದರೆ)

ಸಂಸ್ಥೆಯ ಹೆಸರು _____

ಸಂಯೋಜನೆ ದಿನಾಂಕ DD MM YEAR ವರ್ಷಗಳ ಸಂಖ್ಯೆ _____ ವ್ಯವಹಾರದಲ್ಲಿ PAN/GIR ಸಂಖ್ಯೆ _____ GST ಸಂಖ್ಯೆ _____

ಕೈಗಾರಿಕೆ ಪ್ರಕಾರ ☐ ಉತ್ಪಾದನೆ ☐ ಟ್ರೇಡಿಂಗ್ ☐ ಸೇವೆ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ) ಸಂವಿಧಾನ ☐ ಪಾಲುದಾರಿಕೆ ☐ ಪ್ರೈವೇಟ್ ಲಿಮಿಟೆಡ್ ☐ ಏಕಮಾತ್ರ ಮಾಲೀಕತ್ವ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ)

ZED ವರ್ಗೀಕರಣ: 1. ಅರ್ಜಿದಾರರು ZED ರೇಟ್‌ಗೆ ಒಳಗಾಗಿದ್ದಾರೆಯೇ (ಹೌದು / ಇಲ್ಲ) CIN _____
2. ಹೌದಾಗಿದ್ದರೆ, ಅರ್ಜಿದಾರ ಘಟಕವು ಪಡೆದಿರುವ ವರ್ಗಶ್ರೇಣಿ (ಸೂಕ್ತವಾದ ಒಂದನ್ನು ಟಿಕ್ ಮಾಡಿ) LEI _____
☐ ಕಂಪು ☐ ಬೆಳ್ಳಿ ☐ ಚಿನ್ನ ☐ ವಜ್ರ ☐ ಪ್ಲಾಟಿನಂ

☐ **FATCA-CRS** ಘೋಷಣೆ (ಅನ್ವಯವಾಗುತ್ತಿದ್ದರೆ ಟಿಕ್ ಮಾಡಿ) : ಭಾರತದ ಹೊರಗಿನ ನ್ಯಾಯವ್ಯಾಪ್ತಿಯಲ್ಲಿ(ಗಳಲ್ಲಿ) ತೆರಿಗೆ ಉದ್ದೇಶಕ್ಕಾಗಿ ವಾಸ್ತವ್ಯ ಮೇಲಿನ ಚೆಕ್ ಬಾಕ್‌ಗಳನ್ನು ಟಿಕ್ ಮಾಡಿದ್ದರೆ, ದಯವಿಟ್ಟು ಸಂಪೂರ್ಣವಾಗಿ ಭರ್ತಿ ಮಾಡಿ ಸಹಿ ಮಾಡಿರುವ **FATCA-CRS** ಘೋಷಣೆಯ ಪ್ರತಿಯನ್ನು ಸಂಸ್ಥೆಯ ನಮೂನೆಗೆ ಸಾಲದ ಅರ್ಜಿಯೊಂದಿಗೆ ಸಲ್ಲಿಸಬೇಕು ಎಂಬುದನ್ನು ದಯವಿಟ್ಟು ಗಮನಿಸಿ.

ಸಂಸ್ಥೆಯ ನೋಂದಾಯಿತ ವಿಳಾಸ ☐ ಆದ್ಯತೆಯ ಮೇಲಿಂಗ್ ವಿಳಾಸ ಪ್ರಸ್ತುತ ವಿಳಾಸದಲ್ಲಿ ಎಷ್ಟು ವರ್ಷಗಳು/ತಿಂಗಳುಗಳಿಂದ ಇದ್ದೀರಿ YY MM ನಗರದಲ್ಲಿ ಎಷ್ಟು ವರ್ಷಗಳಿಂದ ಇದ್ದೀರಿ _____

ವಿಳಾಸ _____

ಹೆಗ್ಗುರುತು _____ ನಗರ _____

ರಾಜ್ಯ _____ ಪಿನ್ ಕೋಡ್ _____ ಸಂಪರ್ಕ ವಿವರಗಳು STD ಕೋಡ್ _____ ದೂರವಾಣಿ ಸಂಖ್ಯೆ _____

ಮೊಬೈಲ್ _____ ಇಮೇಲ್ ID _____

ವ್ಯಾಪಾರದ ಅವರಣ ☐ ಸ್ವಂತ ಮಾಲೀಕತ್ವದ ಮತ್ತು ಹೊರೆಯಿಲ್ಲದ ☐ ಸ್ವಂತ ಮಾಲೀಕತ್ವದ ಹಾಗೂ ಹೊರೆಯಿರುವ ☐ ಬಾಡಿಗೆ ವ್ಯಾಪಾರದಲ್ಲಿ ಯಾವಾಗಿನಿಂದ ಇದ್ದೀರಿ YY MM (ವರ್ಷಗಳ ಸಂಖ್ಯೆ)

ಸಂಸ್ಥೆಯ ಕಾರ್ಯಾಚರಣೆ ವಿಳಾಸ ☐ ಆದ್ಯತೆಯ ಮೇಲಿಂಗ್ ವಿಳಾಸ ☐ ನೋಂದಾಯಿತ ವಿಳಾಸದಂತೆಯೇ ಇದೆ ಪ್ರಸ್ತುತ ವಿಳಾಸದಲ್ಲಿ ಎಷ್ಟು ವರ್ಷಗಳು/ತಿಂಗಳುಗಳಿಂದ ವಾಸವಿದ್ದೀರಿ YY MM ನಗರದಲ್ಲಿ ಎಷ್ಟು ವರ್ಷಗಳಿಂದ ಇದ್ದೀರಿ _____

ವಿಳಾಸ _____

ಹೆಗ್ಗುರುತು _____ ನಗರ _____

ರಾಜ್ಯ _____ ಪಿನ್ ಕೋಡ್ _____ ಸಂಪರ್ಕ ವಿವರಗಳು STD ಕೋಡ್ _____ ದೂರವಾಣಿ ಸಂಖ್ಯೆ _____

ಮೊಬೈಲ್ _____ ಇಮೇಲ್ ID _____

ವ್ಯಾಪಾರದ ಅವರಣ ☐ ಸ್ವಂತ ಮಾಲೀಕತ್ವದ ಮತ್ತು ಹೊರೆಯಿಲ್ಲದ ☐ ಸ್ವಂತ ಮಾಲೀಕತ್ವದ ಹಾಗೂ ಹೊರೆಯಿರುವ ☐ ಬಾಡಿಗೆ ವ್ಯಾಪಾರದಲ್ಲಿ ಯಾವಾಗಿನಿಂದ ಇದ್ದೀರಿ YY MM (ವರ್ಷಗಳ ಸಂಖ್ಯೆ)

ಸಂಪರ್ಕಿಸಬೇಕಾದ ವ್ಯಕ್ತಿಯ ವಿವರಗಳು ಶೀರ್ಷಿಕೆ ☐ ಶ್ರೀ ☐ ಕು. ☐ MX. ☐ ಡಾ. ☐ ಇತರರು (ದಯವಿಟ್ಟು ನಿರ್ದಿಷ್ಟಪಡಿಸಿ) ಇತರ ಇವುಗಳನ್ನು ಒಳಗೊಂಡಿವೆ (ಅಡ್ಡೋಕೇಟ್, ಬ್ರಿಗೇಡಿಯರ್, ಕ್ಯಾಪ್ಟನ್, ಕೇಡರ್, ಮೇಜರ್, ಪ್ರೊಫೆಸರ್, ಚೀಫ್ ಜಸ್ಟೀಸ್, ಮೇಜರ್ ಜನರಲ್, ಕರ್ನಲ್, ಮಾಸ್ಟರ್)

ಹುದ್ದೆ _____

ಪೂರ್ಣ ಹೆಸರು _____

ದೇಶದ ಕೋಡ್ _____ STD ಕೋಡ್ _____ ದೂರವಾಣಿ ಸಂಖ್ಯೆ _____ ಮೊಬೈಲ್ _____

ಇಮೇಲ್ ID (ಅಧಿಕೃತ) _____

ಬ್ಯಾಂಕ್‌ಗಳು/ಹಣಕಾಸು ಸಂಸ್ಥೆಗಳಿಂದ (RBL ಬ್ಯಾಂಕ್ ಸೇರಿದಂತೆ) ಪಡೆದಿರುವ ಸಾಲ ಸೌಲಭ್ಯದ ವಿವರಗಳು

ಮೊತ್ತ ₹ ಲಕ್ಷಗಳಲ್ಲಿ

ಬ್ಯಾಂಕ್/ಹಣಕಾಸು ಸಂಸ್ಥೆಯ ಹೆಸರು	ಸೌಲಭ್ಯದ ಸ್ವರೂಪ	ಮಂಜೂರು ಮಾಡಲಾದ ಮೊತ್ತ	ಪ್ರಸ್ತುತ ಬಾಕಿ ಮೊತ್ತ	ಬಡ್ಡಿ ದರ ಮತ್ತು ಅವಧಿ

ಅಸೋಸಿಯೇಟ್/ಗುಂಪು ಸಂಸ್ಥೆಗಳ ವಿವರಗಳು

ಮೊತ್ತ ₹ ಲಕ್ಷಗಳಲ್ಲಿ

ಸಂಸ್ಥೆಯ ಹೆಸರು	ವ್ಯವಹಾರದ ಸ್ವರೂಪ	ನಿವ್ವಳ ಮಾರಾಟ	ನಿವ್ವಳ ಲಾಭ	ನಿವ್ವಳ ಮೌಲ್ಯ

ಅರ್ಜಿದಾರನ ಹಣಕಾಸು ವಿವರಗಳು

ಮೊತ್ತ ₹ ಲಕ್ಷಗಳಲ್ಲಿ

ವಿವರಗಳು	(FY _____)	(FY _____)	(FY _____)	ವಿವರಗಳು	(FY _____)	(FY _____)	(FY _____)
ನಿವ್ವಳ ಮಾರಾಟ				ತೆರಿಗೆ ಕಳೆದು ನಿವ್ವಳ ಲಾಭ			
ಕಾರ್ಯಾಚರಣೆಯ ಲಾಭ				ನಿವ್ವಳ ಮೌಲ್ಯ			

ಅರ್ಜಿದಾರನ ಪ್ರಾಥಮಿಕ ಬ್ಯಾಂಕ್ ಖಾತೆ ವಿವರಗಳು

ಅರ್ಜಿದಾರನ ಎರಡನೇ ಬ್ಯಾಂಕ್ ಖಾತೆ ವಿವರಗಳು

ಬ್ಯಾಂಕ್ ಹೆಸರು: _____
ಶಾಖೆ: _____
ಬ್ಯಾಂಕ್ ಖಾತೆ ಸಂಖ್ಯೆ: _____
ಖಾತೆಯ ಪ್ರಕಾರ: ☐ ಚಾಲ್ತಿ ☐ ಉಳಿತಾಯ ☐ OD/CC ಖಾತೆ ತೆರೆದ ವರ್ಷ: _____
OD/CC ಮಿತಿ: _____

ಬ್ಯಾಂಕ್ ಹೆಸರು: _____
ಶಾಖೆ: _____
ಬ್ಯಾಂಕ್ ಖಾತೆ ಸಂಖ್ಯೆ: _____
ಖಾತೆಯ ಪ್ರಕಾರ: ☐ ಚಾಲ್ತಿ ☐ ಉಳಿತಾಯ ☐ OD/CC ಖಾತೆ ತೆರೆದ ವರ್ಷ: _____
OD/CC ಮಿತಿ: _____

ವ್ಯಕ್ತಿ / ಸಹ-ಅರ್ಜಿದಾರರ ವಿವರಗಳು

[illegible]

2. ಪ್ರಚಾರಕ/ಪಾಲುದಾರ/ನಿರ್ದೇಶಕ ಶೀರ್ಷಿಕೆ ☐ ಶ್ರೀ ☐ ಕು. ☐ ಶ್ರೀಮತಿ ☐ ಡಾ. ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ) ಲಿಂಗ ☐ ಪುರುಷ ☐ ಮಹಿಳೆ ☐ ತೃತೀಯ ಲಿಂಗ

ಪೂರ್ಣ ಹೆಸರು ಪ್ರಥಮ ಮಧ್ಯಮ ಕೊನೆಯದು

ಜನ್ಮದಿನಾಂಕ DDMMYYYY ವೈವಾಹಿಕ ಸ್ಥಿತಿ ☐ ವಿವಾಹಿತ ☐ ಅವಿವಾಹಿತ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ) ಆಧಾರ್ ಸಂಖ್ಯೆ _____

ತಾಯಿಯ ಪ್ರಥಮ ಹೆಸರು _____ PAN ಸಂಖ್ಯೆ _____

ಧರ್ಮ ☐ ಹಿಂದೂ ☐ ಮುಸ್ಲಿಂ ☐ ಶೈವ ☐ ಸಿಖ್ ☐ ಝೋರಾಸ್ತ್ರಿಯನ್ ☐ ಜೈನ ☐ ಬೌದ್ಧ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ)

ವರ್ಗ ☐ SC ☐ ST ☐ OBC ☐ ಸಾಮಾನ್ಯ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ) DIN _____

ವಿದ್ಯಾರ್ಹತೆ ☐ ಸ್ನಾತಕ ಪದವಿ ☐ ಸ್ನಾತಕೋತ್ತರ ಪದವಿ ☐ ವೈದ್ಯ ☐ CA/CS ☐ ಆರ್ಕಿಟೆಕ್ಟ್ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ)

ನಿವಾಸದ ಪ್ರಕಾರ ☐ ಸ್ವಂತ ಮಾಲೀಕತ್ವ ☐ ಬಾಡಿಗೆ ☐ ಕಂಪನಿ ವಸತಿ ☐ ಪಿತೃರ್ಹಿತ ಷೇರಿನ ಶೇಕಡಾವಾರು ಪ್ರಮಾಣ _____%

ಹಾಲಿ ಮೇಲಿಂಗ್ ವಿಳಾಸ / ಕಾರ್ಯಾಚರಣೆ ವಿಳಾಸ (ಮನೆ) ಶಾಶ್ವತ / ನೋಂದಾಯಿತ ವಿಳಾಸ (ಮನೆ) ☐ ಹಾಲಿ ವಿಳಾಸದಂತೆಯೇ ಇದೆ

_____ ಪಿನ್ ಕೋಡ್ _____ ಪಿನ್ ಕೋಡ್ _____

ಸುಮಾರು _____ ವರ್ಷಗಳು & ತಿಂಗಳುಗಳಿಂದ ವಾಸವಿದ್ದೇನೆ ☐ ಸ್ವಂತ ☐ ಕುಟುಂಬ ☐ ಬಾಡಿಗೆಸುಮಾರು _____ ವರ್ಷಗಳು & ತಿಂಗಳುಗಳಿಂದ ವಾಸವಿದ್ದೇನೆ ☐ ಸ್ವಂತ ☐ ಕುಟುಂಬ ☐ ಬಾಡಿಗೆ

ಸಂಪರ್ಕ ವಿವರಗಳು STD ಕೋಡ್ _____ ದೂರವಾಣಿ ಸಂಖ್ಯೆ _____ ಮೊಬೈಲ್ _____ ಇಮೇಲ್ _____

3. ಪ್ರಚಾರಕ/ಪಾಲುದಾರ/ನಿರ್ದೇಶಕ ಶೀರ್ಷಿಕೆ ☐ ಶ್ರೀ ☐ ಕು. ☐ ಶ್ರೀಮತಿ ☐ ಡಾ. ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ) ಲಿಂಗ ☐ ಪುರುಷ ☐ ಮಹಿಳೆ ☐ ತೃತೀಯ ಲಿಂಗ

ಪೂರ್ಣ ಹೆಸರು ಪ್ರ ಧ ಮ ಮ ಧ್ವ ಮ ಕೊ ನ ಯ ದು

ಜನ್ಮ ದಿನಾಂಕ D D M M Y Y Y Y ವೈವಾಹಿಕ ಸ್ಥಿತಿ ☐ ವಿವಾಹಿತ ☐ ಅವಿವಾಹಿತ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ) ಆಧಾರ್ ಸಂಖ್ಯೆ _____

ತಾಯಿಯ ಪ್ರಥಮ ಹೆಸರು _____ PAN ಸಂಖ್ಯೆ _____

ಧರ್ಮ ☐ ಹಿಂದೂ ☐ ಮುಸ್ಲಿಂ ☐ ಶೈವ ☐ ಸಿಖ್ ☐ ಝೋರಾಸ್ತ್ರಿಯನ್ ☐ ಜೈನ ☐ ಬೌದ್ಧ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ)

ವರ್ಗ ☐ SC ☐ ST ☐ OBC ☐ ಸಾಮಾನ್ಯ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ) DIN _____

ವಿದ್ಯಾರ್ಹತೆ ☐ ಸ್ನಾತಕ ಪದವಿ ☐ ಸ್ನಾತಕೋತ್ತರ ಪದವಿ ☐ ವೈದ್ಯ ☐ CA/CS ☐ ಅರ್ಕಿಟೆಕ್ಟ್ ☐ ಇತರ (ದಯವಿಟ್ಟು ನಿರ್ದಿಷ್ಟಪಡಿಸಿ)

ನಿವಾಸದ ಪ್ರಕಾರ ☐ ಸ್ವಂತ ಮಾಲೀಕತ್ವ ☐ ಬಾಡಿಗೆ ☐ ಕಂಪನಿ ವಸತಿ ☐ ಪಿತ್ತಾಜಿತ್ ಷೇರಿನ ಶೇಕಡಾವಾರು ಪ್ರಮಾಣ _____ %

ಹಾಲಿ ಮೇಲಿಂಗ್ ವಿಳಾಸ / ಕಾರ್ಯಾಚರಣೆ ವಿಳಾಸ (ಮನೆ) ಶಾಶ್ವತ / ನೋಂದಾಯಿತ ವಿಳಾಸ (ಮನೆ) ☐ ಹಾಲಿ ವಿಳಾಸದಂತೆಯೇ ಇದೆ

_____ ಪಿನ್ ಕೋಡ್ _____ ಪಿನ್ ಕೋಡ್ _____

ಸುಮಾರು _____ ವರ್ಷಗಳು & ತಿಂಗಳುಗಳಿಂದ ವಾಸವಿದ್ದೇನೆ ☐ ಸ್ವಂತ ☐ ಕುಟುಂಬ ☐ ಬಾಡಿಗೆ ಸುಮಾರು _____ ವರ್ಷಗಳು & ತಿಂಗಳುಗಳಿಂದ ವಾಸವಿದ್ದೇನೆ ☐ ಸ್ವಂತ ☐ ಕುಟುಂಬ ☐ ಬಾಡಿಗೆ

ಸಂಪರ್ಕ ವಿವರಗಳು STD ಕೋಡ್ _____ ದೂರವಾಣಿ ಸಂಖ್ಯೆ _____ ಮೊಬೈಲ್ _____ ಇಮೇಲ್ _____

[illegible]

ಸ್ವ-ಉದ್ಯೋಗಿ ವ್ಯಕ್ತಿ / ವೃತ್ತಿಪರ ಅಥವಾ ಮಾಲೀಕರ ಸಾಲದ ವಿವರಗಳು

ಮೊತ್ತ ₹ ಲಕ್ಷಗಳಲ್ಲಿ

ಪ್ರಚಾರಕ/ಪಾಲುದಾರರ ಹೆಸರು	ಸಾಲದ ಪ್ರಕಾರ	ಎಲ್ಲಿಂದ ಪಡೆಯಲಾಗಿದೆ	ಮಂಜೂರು ಮಾಡಲಾದ ಮೊತ್ತ	ಪ್ರಸ್ತುತ ಬಾಕಿ ಇರುವ ಮೊತ್ತ

1 ವ್ಯಾಪಾರ ಉಲ್ಲೇಖ

ಸಂಸ್ಥೆಯ ಹೆಸರು _____

ಸಂಪರ್ಕ ಸುಬೇಕಾದ ವ್ಯಕ್ತಿ _____

ಅರ್ಜಿದಾರರ ಜೊತೆಗಿನ ಸಂಬಂಧ: ☐ ಪೂರೈಕೆದಾರ ☐ ಗ್ರಾಹಕ ☐ ಪ್ರತಿಸ್ಪರ್ಧಿ ☐ ಇತರ (ಪಯವಿಟ್ಟು ನಿರ್ದಿಷ್ಟಪಡಿಸಿ)

ವಿಳಾಸ: _____

_____ ಪಿನ್ ಕೋಡ್ _____

ಸಂಪರ್ಕ ಸಂಖ್ಯೆ: _____

ಇಮೇಲ್ ID: _____

2 ವ್ಯಾಪಾರ ಉಲ್ಲೇಖ

[illegible]**PSL ವರ್ಗ : ಪ್ರಾಥಮಿಕ ವಲಯ/MSME ವರ್ಗ**

☐ ನೇರ ಕೃಷಿ	☐ ಖಾದಿ & ಗ್ರಾಮೋದ್ಯೋಗ (ಕವಿಜಿ ವಲಯ)	☐ ಸಣ್ಣ ಉತ್ಪಾದನಾ ಉದ್ಯಮ	☐ ಕಿರು ಸೇವಾ ಉದ್ಯಮ	☐ ಮಧ್ಯಮ ಸೇವಾ ಉದ್ಯಮ
☐ ಪರೋಕ್ಷ ಕೃಷಿ	☐ ಕಿರು ಉತ್ಪಾದನಾ ಉದ್ಯಮ	☐ ಮಧ್ಯಮ ಉತ್ಪಾದನಾ ಉದ್ಯಮ	☐ ಸಣ್ಣ ಸೇವಾ ಉದ್ಯಮ	☐ ಶಿಕ್ಷಣ

ಸಾಲದ ಅರ್ಜಿಗಾಗಿ ದಾಖಲೆಗಳ ಮೇಲೆ ಸ್ವಯಂ-ದೃಢೀಕರಣಕ್ಕಾಗಿ ಕೈಗೊಳ್ಳುವಿಕೆ

ಕ್ರ. ಸಂ.	ದಾಖಲೆಗಳು	ವಿವರಗಳು	ಹೌದು/ಇಲ್ಲ
1	ಕಂಪನಿಯ ಹಣಕಾಸು →ಲವದಿಗೆ ಸೇರಿದ ITR ಪ್ರತಿಗಳು →ಲವದಿಗೆ ಸೇರಿದ ಹಣಕಾಸುಗಳು	ವರ್ಷ 1 (AY) ವರ್ಷ 2 (AY)	
ಸಾಲ ವಿವರಗಳು / ಬೇರೆ ಬೇರೆ ಫೈನಾನ್ಸಿಯರ್‌ಗಳಿಂದ ಮಂಜೂರಾತಿ ಪತ್ರಗಳು			
2	a b c	ಫೈನಾನ್ಸಿಯರ್ ಹೆಸರು	ಸಾಲಗಳ ಸಂಖ್ಯೆ
3	OD / CC ಮಂಜೂರಾತಿ ಪತ್ರ		
4	VAT / CST / ST / GST ರಿಟರ್ನ್ಸ್ & ವರ್ಷದ ಚಲನ್		ವರ್ಷ

ನಮ್ಮ ಖಾತೆಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ವಿವರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ

5		ಬ್ಯಾಂಕ್ ಹೆಸರು	ಖಾತೆ#	ಆರಂಭದ ದಿನಾಂಕ	ಮುಕ್ತಾಯ ದಿನಾಂಕ
	a				
	b				
	C				
	d				
	e				

ಮೇಲಿನವುಗಳನ್ನು ಹೊರತುಪಡಿಸಿ ಇತರ ದಾಖಲೆಗಳನ್ನು ಪಟ್ಟಿ ಮಾಡಿ

6	a	
	b	
	C	
	d	

ಘೋಷಣೆ

- ☐ ನನ್ನ/ನಮ್ಮ ನಿವಾಸ/ಸಂಪರ್ಕ ಮಾಹಿತಿ/ಉದ್ಯೋಗದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಕಾಲಕಾಲಕ್ಕೆ ಬ್ಯಾಂಕ್‌ಗೆ ತಿಳಿಸಲು ಮತ್ತು ಅಂತಹ ಬದಲಾವಣೆಯ ದಿನಾಂಕದಿಂದ 30 ದಿನಗಳಲ್ಲಿ ನವೀಕರಿಸಿದ ದಾಖಲೆಗಳನ್ನು ಒದಗಿಸಲು ನಾನು/ನಾವು ಕೈಗೊಳ್ಳುತ್ತೇವೆ.

 1. ಅರ್ಜಿ ನಮೂನೆಯಲ್ಲಿ ನೀಡಲಾದ ಎಲ್ಲ ವಿವರಗಳು ಮತ್ತು ಮಾಹಿತಿಯು ನಿಜವಾದವು, ಸರಿವಾಗಿವೆ ಮತ್ತು ಸಂಪೂರ್ಣವಾಗಿವೆ ಮತ್ತು RBL ಬ್ಯಾಂಕ್‌ಗೆ ವಿಮಿಟೆಡ್ ("RBL") ನಿಂದ ಯಾವುದೇ ವಾಸ್ತವಿಕ ಮಾಹಿತಿಯನ್ನು ತಡೆಹಿಡಿಯಲಾಗಿಲ್ಲ/ನಿಗ್ರಹಿಸಲಾಗಿಲ್ಲ ಎಂದು ನಾನು/ನಾವು ಘೋಷಿಸುತ್ತೇವೆ.
 2. ನನಗೆ/ನಮಗೆ ಅಗತ್ಯವಿರುವ ಹಣಕಾಸು ಸೇವೆ/ಸೇವೆಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಹೆಚ್ಚುವರಿ ಬರಹಗಳನ್ನು ನಾನು/ನಾವು ಒದಗಿಸುತ್ತೇವೆ. ಯಾವುದೇ ಬ್ಯಾಂಕ್/ವ್ಯಕ್ತಿಗಳಿಂದ ನನ್ನ ಬಗ್ಗೆ ಉಲ್ಲೇಖವನ್ನು ಪರಿಶೀಲಿಸಲು RBL ಬ್ಯಾಂಕ್‌ಗೆ ನಾನು/ನಾವು ಅಧಿಕಾರ ನೀಡುತ್ತೇವೆ.
 3. ನನ್ನ/ನಮ್ಮ ವಸತಿ ಅಥವಾ ಉದ್ಯೋಗ/ವ್ಯಾಪಾರ ವಿಳಾಸದಲ್ಲಿ ಯಾವುದೇ ಬದಲಾವಣೆ ಅಥವಾ ನನ್ನ ಕ್ರೆಡಿಟ್ ಅರ್ಹತೆಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಬದಲಾವಣೆಯ ಕುರಿತು ನಾನು/ನಾವು RBL ಬ್ಯಾಂಕ್‌ಗೆ ಲಿಖಿತವಾಗಿ ಸಲಹೆ ನೀಡುತ್ತೇವೆ. ಕಿಸಾನ್ ವಿಕಾಸ್ ಪತ್ರಗಳು (KVP), ಬಂಡವಾಳ ಮಾರುಕಟ್ಟೆ, ಪ್ರಾಥಮಿಕ ಚಿನ್ನ, ಚಿನ್ನದ ಗಟ್ಟಿ, ಚಿನ್ನಾಭರಣ, ಚಿನ್ನದ ನಾಣ್ಯಗಳು, ಚಿನ್ನದ ETF ಘಟಕಗಳು ಮತ್ತು ಮ್ಯೂಚುವಲ್ ಫಂಡ್‌ಗಳು ಸೇರಿದಂತೆ ಯಾವುದೇ ರೂಪದಲ್ಲಿ ಚಿನ್ನದ ಖರೀದಿ ಸೇರಿದಂತೆ ಸ್ವಲ್ಪ ಉಳಿತಾಯ ಸಾಧನಗಳ ಸ್ವಾಧೀನಕ್ಕೆ/ಹೂಡಿಕೆಗೆ ಸೌಲಭ್ಯದ ಆದಾಯವನ್ನು ಬಳಸಲಾಗುವುದಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ. ಹೇಳಿದ ಸಾಲ ಸೌಲಭ್ಯವನ್ನು ಕ್ರೋರೋವೈರೋಕಾರ್ಪ್‌ಗಳನ್ನು (CFO) ಬಳಸಿಕೊಂಡು ಏರೋನಾಲ್ ಘಟಕಗಳ ಸ್ಥಾಪನೆ ಮತ್ತು ಓರೋನ್ ಪದರವನ್ನು ಹಾನಿಗೊಳಿಸುವ ವಸ್ತುಗಳನ್ನು (ODS)/ಉತ್ಪಾದಿಸುವ ಹೊಸ ಘಟಕಗಳನ್ನು ಸ್ಥಾಪಿಸಲು ನಾನು/ನಾವು ಬಳಸುವುದಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ. ನಿಧಿಗಳನ್ನು ಹೇಳಲಾದ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು ಮತ್ತು ಉಹಾತ್ಮಕ ಅಥವಾ ಸಮಾಜವಿರೋಧಿ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ.
 4. ಪ್ರಸ್ತುತ ಹಣಕಾಸು ವರ್ಷದಲ್ಲಿ ಸಂಸ್ಥೆಯ ವಹಿವಾಟು ಈ ಅರ್ಜಿ ನಮೂನೆಯಲ್ಲಿ ಲಗತ್ತಿಸಿರುವಂತದ್ದು ಮತ್ತು INR 50 ಕೋಟಿಗಿಂತ ಹೆಚ್ಚಿನ ವಹಿವಾಟು ನಡೆದಲ್ಲಿ ಯಾವುದೇ ಹೆಚ್ಚಳದ ಬಗ್ಗೆ ನಾನು/ನಾವು RBL ಬ್ಯಾಂಕ್‌ಗೆ ಲಿಖಿತವಾಗಿ ತಿಳಿಸುತ್ತೇವೆ (ಪ್ರಸ್ತುತ ಹಣಕಾಸು ವರ್ಷದಲ್ಲಿ ಈಗಾಗಲೇ INR 50 ಕೋಟಿಗಿಂತ ಜಾಸ್ತಿ ಆಗಿಲ್ಲದಾದರೆ) ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇವೆ ಮತ್ತು ದೃಢೀಕರಿಸುತ್ತೇವೆ.
 5. ಈ ಅರ್ಜಿಯೊಂದಿಗೆ ಸಲ್ಲಿಸಲಾದ ಭಾವಚಿತ್ರಗಳು ಮತ್ತು ದಾಖಲೆಗಳನ್ನು ಉಳಿಸಿಕೊಳ್ಳುವ ಹಕ್ಕನ್ನು RBL ಬ್ಯಾಂಕ್‌ಗೆ ಕಾಯ್ದಿರಿಸಿದ ಮತ್ತು ಅವುಗಳನ್ನು ನನಗೆ/ನಮಗೆ ಹಿಂತಿರುಗಿಸುವುದಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ಈ ಸಾಲದ ಮಂಜೂರಾತಿಯು ಬ್ಯಾಂಕ್‌ನ ಸ್ವಂತ ವಿವೇಚನೆಯಿಂದ ಮತ್ತು ನನ್ನ/ನಮ್ಮ ಅಗತ್ಯ ದಾಖಲೆಗಳನ್ನು ಮತ್ತು RBL ಬ್ಯಾಂಕ್‌ಗೆ ಅಗತ್ಯವಿರುವ ಇತರ ಔಪಚಾರಿಕತೆಗಳನ್ನು ಕಾರ್ಯಗತಗೊಳಿಸಿದ ಮೇಲೆ ಆಗುತ್ತದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ನನ್ನ/ನಮ್ಮ ಸಾಲವನ್ನು RBL ಬ್ಯಾಂಕ್‌ನ ನಿಯಮಗಳು/ನೀತಿಗಳು ಮತ್ತು ಕಾಲಕಾಲಕ್ಕೆ ಜಾರಿಯಲ್ಲಿರುವ ಇತರ ಕಾನೂನು ಮತ್ತು ನಿಯಂತ್ರಕ ಮಾರ್ಗಸೂಚಿಗಳಿಂದ ನಿಯಂತ್ರಿಸಲಾಗುವುದು ಎಂದು ಕೂಡ ನಾನು/ನಾವು ಒಪ್ಪುತ್ತೇನೆ.

6. ವ್ಯಕ್ತಿಗಳಿಗೆ:

 - a. ನಾನು/ನಾವು RBL ಬ್ಯಾಂಕ್‌ನ ನಿರ್ದೇಶಕರಲ್ಲ ಅಥವಾ ನಿರ್ದಿಷ್ಟವಾಗಿ RBL ಬ್ಯಾಂಕ್‌ನ ಯಾವುದೇ ನಿರ್ದೇಶಕರು/ಹಿರಿಯ ಅಧಿಕಾರಿಯ ಹತ್ತಿರದ ಸಂಬಂಧಿಕರಲ್ಲ (RBI ನಿರ್ದಿಷ್ಟಪಡಿಸಿದಂತೆ) ಎಂದು ನಾನು/ನಾವು ದೃಢೀಕರಿಸುತ್ತೇವೆ.
 - b. ನಾನು/ನಾವು ಬೇರೆ ಬ್ಯಾಂಕ್‌ಗಳ ನಿರ್ದೇಶಕರು/ಹಿರಿಯ ಅಧಿಕಾರಿಯಲ್ಲ ಅಥವಾ ನಿರ್ದಿಷ್ಟವಾಗಿ ಬೇರೆ ಬ್ಯಾಂಕ್‌ನ ಯಾವುದೇ ನಿರ್ದೇಶಕರ ಹತ್ತಿರದ ಸಂಬಂಧಿಕರಲ್ಲ (RBI ನಿರ್ದಿಷ್ಟಪಡಿಸಿದಂತೆ) ಎಂದು ನಾನು/ನಾವು ದೃಢೀಕರಿಸುತ್ತೇವೆ. ನಾನು/ನಾವು/ರಾಜಕೀಯವಾಗಿ ಗುರುತಿಸಿಕೊಂಡ ವ್ಯಕ್ತಿಯಲ್ಲ/ರಾಜಕೀಯವಾಗಿ ಗುರುತಿಸಿಕೊಂಡ ವ್ಯಕ್ತಿಗಳ (ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ವ್ಯಾಖ್ಯಾನಿಸಿದಂತೆ ಮತ್ತು ತಿದ್ದುಪಡಿ ಮಾಡಿದಂತೆ) ಸಂಬಂಧಿಕರಲ್ಲ.

7. ಕಾರ್ಪೊರೇಟ್‌ಗಳು/ಸಂಸ್ಥೆಗಳು/ಟ್ರಸ್ಟ್‌ಗಳಿಗೆ:

 - a. RBL ಬ್ಯಾಂಕ್‌ನ ಯಾವುದೇ ನಿರ್ದೇಶಕರು ಸಾಲಗಾರನ ನಿರ್ದೇಶಕರು, ವ್ಯವಸ್ಥಾಪಕರು, ವ್ಯವಸ್ಥಾಪಕ ಏಜೆಂಟ್, ಉದ್ಯೋಗಿ ಅಥವಾ ಜಾಮೀನುದಾರರು ಅಥವಾ ಸಾಲಗಾರನ ಅಂಗಸಂಸ್ಥೆ ಅಥವಾ ಸಾಲಗಾರನ ಹೋಲ್ಡಿಂಗ್ ಕಂಪನಿಯಿಲ್ಲ ಅಥವಾ ಗಣನೀಯ ಆಸಕ್ತಿಯನ್ನು ಹೊಂದಿರುವುದಿಲ್ಲ ಅಥವಾ ಸಾಲಗಾರ ಅಥವಾ ಅಂಗಸಂಸ್ಥೆಯು ಅಥವಾ ಸಾಲಗಾರನ ಹೋಲ್ಡಿಂಗ್ ಕಂಪನಿಯಿಲ್ಲ ಮತ್ತು ಯಾವುದೇ ಇತರ ಬ್ಯಾಂಕ್‌ನ ಯಾವುದೇ ನಿರ್ದೇಶಕರು ಗಣನೀಯ ಆಸಕ್ತಿಯನ್ನು ಹೊಂದಿರುವುದಿಲ್ಲ ಅಥವಾ ಸಾಲಗಾರನ ನಿರ್ದೇಶಕರಾಗಿ ಅಥವಾ ಜಾಮೀನುದಾರರಾಗಿ ಆಸಕ್ತಿ ಹೊಂದಿರುವುದಿಲ್ಲ ಎಂದು ನಾವು ದೃಢೀಕರಿಸುತ್ತೇವೆ. ನಾನು/ನಾವು/ರಾಜಕೀಯವಾಗಿ ಗುರುತಿಸಿಕೊಂಡ ವ್ಯಕ್ತಿಯಲ್ಲ/ರಾಜಕೀಯವಾಗಿ ಗುರುತಿಸಿಕೊಂಡ ವ್ಯಕ್ತಿಗಳ (ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ವ್ಯಾಖ್ಯಾನಿಸಿದಂತೆ ಮತ್ತು ತಿದ್ದುಪಡಿ ಮಾಡಿದಂತೆ) ಸಂಬಂಧಿಕರಲ್ಲ.

*ಶ್ರದ್ಧಾಲ್ಪ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರು ಮತ್ತು ಅವರ ಸಂಬಂಧಿಕರು, ಅಂಗಸಂಸ್ಥೆಗಳ ನಿರ್ದೇಶಕರು/ಮ್ಯೂಚುವಲ್ ಫಂಡ್‌ಗಳ ಟ್ರಸ್ಟಿಗಳು/ಹಣಕಾಸು ಬ್ಯಾಂಕ್‌ಗಳು ಅಥವಾ ಇತರ ಬ್ಯಾಂಕ್‌ಗಳು ಸ್ಥಾಪಿಸಿದ ನಾಹುಸೋದ್ಯಮ ಬಂಡವಾಳ ನಿಧಿಗಳನ್ನು ಒಳಗೊಂಡಿರುತ್ತದೆ. ಈ ಮೇಲಿನ ಘೋಷಣೆಯು ಸುಳ್ಳೆಂದು ಕಂಡುಬಂದರೆ, ಈ ಸೌಲಭ್ಯವನ್ನು ರದ್ದುಗೊಳಿಸಲು ಮತ್ತು/ಅಥವಾ ಹಿಂಪಡೆಯಲು ಬ್ಯಾಂಕ್‌ಗೆ ಅರ್ಹತೆ ಇರುತ್ತದೆ.

 - b. ಆಡಳಿತ ಮಂಡಳಿಯ ಯಾವುದೇ ನಿರ್ದೇಶಕರು/ಪಾಲುದಾರರು/ಸದಸ್ಯರು/ಸಾಲಗಾರನ ಜಾಮೀನುದಾರರು ಅಥವಾ ಅಂತಹ ನಿರ್ದೇಶಕರು/ಪಾಲುದಾರರು/ಆಡಳಿತ ಮಂಡಳಿಯ ಸದಸ್ಯರು/ಸಾಲಗಾರನ ಜಾಮೀನುದಾರರ ನಿರ್ದಿಷ್ಟ ಸಂಬಂಧಿಗಳು ಯಾವುದೇ ಬ್ಯಾಂಕಿನ ಕಂಪನಿಯ ನಿರ್ದೇಶಕರಾಗಿಲ್ಲ ಎಂದು ನಾವು ದೃಢೀಕರಿಸುತ್ತೇವೆ.
 - c. ಬ್ಯಾಂಕ್‌ನ ಅಧ್ಯಕ್ಷರು/ವ್ಯವಸ್ಥಾಪಕ ನಿರ್ದೇಶಕರ ಅಥವಾ ನಿರ್ದೇಶಕರ ಸಂಬಂಧಿಕರು (RBI ನಿರ್ದಿಷ್ಟಪಡಿಸಿದಂತೆ) ಅಥವಾ ಹಿರಿಯ ಅಧಿಕಾರಿಯ ಒಬ್ಬರು ಸಂಬಂಧಿಕರು (RBI ನಿರ್ದಿಷ್ಟಪಡಿಸಿದಂತೆ) ಗಣನೀಯ ಆಸಕ್ತಿಯನ್ನು ಹೊಂದಿಲ್ಲ ಅಥವಾ ನಿರ್ದೇಶಕರಾಗಿ ಅಥವಾ ಸಾಲಗಾರನ(ರ)ಲ್ಲಿ ಯಾರಿಗೂ ಜಾಮೀನುದಾರರಾಗಿ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ನಾವು ಖಚಿತಪಡಿಸುತ್ತೇವೆ.

8. ನನಗೆ/ನಮಗೆ ಸಂಬಂಧಿಸಿದಂತೆ, RBL ಬ್ಯಾಂಕ್‌ನಿಂದ ಪಡೆದ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕಾರ್ಯಗತಗೊಳಿಸಲಾದ ಅರ್ಜಿ ನಮೂನೆ(ಗಳು)/ಸಂಬಂಧಿತ ದಾಖಲೆಗಳಲ್ಲಿ ನಾನು/ನಾವು ಒದಗಿಸಿದ ಮಾಹಿತಿಯನ್ನು RBL ಬ್ಯಾಂಕ್‌ನ ಇತರ ಶಾಖೆಗಳು/ಅಂಗಸಂಸ್ಥೆಗಳು/ಅಧಿನಿರ್ದೇಶಕರು ಸಂಸ್ಥೆಗಳು, ಕ್ರೆಡಿಟ್ ಮ್ಯೂಚುವಲ್‌ಗಳು/ರೇಫಿಂಗ್ ಏಜೆನ್ಸಿಗಳು, ಸೇವಾದಾತರು, ಬ್ಯಾಂಕ್‌ಗಳು/ಹಣಕಾಸು ಸಂಸ್ಥೆಗಳು/ಸರ್ಕಾರಿ/ನಿಯಂತ್ರಕ ಅಧಿಕಾರಿಗಳು ಅಥವಾ ಮೂರನೇ ವ್ಯಕ್ತಿಗಳು KYC ಮಾಹಿತಿ ಪರಿಶೀಲನೆ, ಕ್ರೆಡಿಟ್ ಅಡಾಯ್ ವಿಶ್ಲೇಷಣೆ ಅಥವಾ RBL ಬ್ಯಾಂಕ್ ಸೂಚಕವೆಂದು ಪರಿಗಣಿಸಬಹುದಾದ ಇತರ ಸಂಬಂಧಿತ ಉದ್ದೇಶಗಳಿಗಾಗಿ ಬಹಿರಂಗಪಡಿಸಲು ನಾನು/ನಾವು ಈ ಮೂಲಕ RBL ಬ್ಯಾಂಕ್‌ಗೆ ಅಧಿಕಾರ ಮತ್ತು ಸ್ವತಂತ್ರತೆಯನ್ನು ನೀಡುತ್ತೇವೆ.

- ಯಾವುದೇ ಕಾರಣವನ್ನು ನೀಡದೆ (ಅನ್ವಯವಾಗುವ ಕಾನೂನಿನ ಪ್ರಕಾರ ಅಗತ್ಯವಿಲ್ಲದಿದ್ದರೆ), ನನ್ನ/ನಮ್ಮ ಅರ್ಜಿಯನ್ನು ತಿರಸ್ಕರಿಸಲು, RBL ಬ್ಯಾಂಕ್ ಸಂಪೂರ್ಣ ವಿವೇಚನೆಯನ್ನು ಹೊಂದಿರುತ್ತದೆ ಮತ್ತು ಅಂತಹ ತಿರಸ್ಕಾರಕ್ಕಾಗಿ ಅಥವಾ ಅಂತಹ ತಿರಸ್ಕಾರದ ಬಗ್ಗೆ ನನಗೆ/ನಮಗೆ ತಿಳಿಸುವಲ್ಲಿ ಯಾವುದೇ ವಿಳಂಬವಾದರೆ, ಅಂತಹ ತಿರಸ್ಕಾರದ ಕಾರಣದಿಂದ ಅಥವಾ ಅಥವಾ ನನ್ನ/ನಮ್ಮ ಅರ್ಜಿಯನ್ನು ತಿರಸ್ಕರಿಸುವ ಬಗ್ಗೆ ನನಗೆ/ನಮಗೆ ತಿಳಿಸುವಲ್ಲಿ ಯಾವುದೇ ವಿಳಂಬದಿಂದ ಉಂಟಾಗುವ ಯಾವುದೇ ವೆಚ್ಚಗಳು, ನಷ್ಟಗಳು, ಹಾನಿಗಳು ಅಥವಾ ವೆಚ್ಚಗಳು, ಅಥವಾ ಇತರ ಪರಿಣಾಮಗಳಿಗೆ RBL ಬ್ಯಾಂಕ್ ನನಗೆ/ನಮಗೆ ಯಾವುದೇ ರೀತಿಯಲ್ಲಿ ಜವಾಬ್ದಾರಾಗಿದ್ದು/ಹೊಣೆಗಾರಾಗಿದ್ದು/ಹೊಣೆಗಾರಾಗಿದ್ದು ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಒಪ್ಪಿಕೊಳ್ಳುತ್ತೇವೆ.
- ಸಾಲದ ಅವಧಿ/ಮರುಪಾವತಿ/ಬಡ್ಡಿ/ಇತರ ನಿಯಮಗಳು ಮತ್ತು ಪರಸ್ಪರಗಳು ಹಣಕಾಸು ಮಾರುಕಟ್ಟೆಯ ಪರಿಸ್ಥಿತಿಗಳು ಅಥವಾ ಇತರ ಯಾವುದೇ ಶಾಸನಬದ್ಧ ಅಥವಾ ನಿಯಂತ್ರಕ ಅವಶ್ಯಕತೆಗಳ ಕಾರಣದಿಂದಾಗಿ ಅಥವಾ ಬ್ಯಾಂಕಿನ ವಿವೇಚನೆಗೆ ಅನುಗುಣವಾಗಿ ಯಾವುದೇ ಬದಲಾವಣೆಗಳಿಂದಾಗಿ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ಸಾಲದ ನಿಯಮಗಳನ್ನು ತಾನು ಸೂಕ್ತವೆಂದು ಭಾವಿಸುವ ಮಟ್ಟಿಗೆ ಪರಿಶೀಲಿಸುವ ಮತ್ತು ತಿದ್ದುಪಡಿ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
- ಯಾವುದೇ ವಿಮಾ ಉತ್ಪನ್ನಗಳ ಖರೀದಿಯ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ ಮತ್ತು ಬ್ಯಾಂಕಿನಿಂದ ಯಾವುದೇ ಇತರ ಸೌಲಭ್ಯವನ್ನು ಪಡೆಯಲು ಸಂಬಂಧಿಸಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ.
- ಸಾಲದ ಪ್ರಮಾಣ/ಮಂಜೂರಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬ್ಯಾಂಕ್ ಅಥವಾ ಅದರ ಯಾವುದೇ ಪ್ರತಿನಿಧಿಗಳು ನನಗೆ/ನಮಗೆ ಯಾವುದೇ ಬದ್ಧತೆಗಳನ್ನು ನೀಡಿಲ್ಲ ಅಥವಾ ಯಾವುದೇ ವಿಚಲನ/ಮನ್ನಾಳಗಳ ಭರವಸೆ ನೀಡಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ. ಇದಲ್ಲದೆ ನಾವು ಈ ಸಾಲದ ಅರ್ಜಿಯೊಂದಿಗೆ ಅಥವಾ ಅದಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಯಾವುದೇ ಪ್ರತಿನಿಧಿಗೆ (ಅಥವಾ) ಬೇರೆ ಯಾವುದೇ ಮೂಲದಿಂದ ವ್ಯಕ್ತಿಗೆ ನಗದು, ಬೇರೇ ಚೆಕ್ ಅಥವಾ ವಸ್ತುವಿನ ರೂಪದಲ್ಲಿ ಯಾವುದೇ ಪಾವತಿಯನ್ನು ನೀಡಿಲ್ಲ/ ಮಾಡಿಲ್ಲ.
- ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಮಾಹಿತಿ/ಸೇವೆ ಇತ್ಯಾದಿಗಳನ್ನು ಸ್ವೀಕರಿಸಲು ನಾನು/ನಾವು ಸಮ್ಮತಿಸುತ್ತೇವೆ/ ಸಮ್ಮತಿಸುವುದಿಲ್ಲ.

A) "ರಿಟೇಲ್ ಸಾಲಗಳ ಅರ್ಜಿ ನಮೂನೆಗಾಗಿ ಪ್ರಮಾಣಿತ ಫೋರಮ್‌ಗಳಿಗೆ ಸೇವೆಗೊಳಿಸುವ"

- ಈ ಅರ್ಜಿ ನಮೂನೆಯಲ್ಲಿ ನಾನು/ನಾವು ಒದಗಿಸಿದ ಮಾಹಿತಿಯು ಎಲ್ಲ ರೀತಿಯಲ್ಲೂ ಸತ್ಯವಾಗಿದೆ, ಸರಿಯಾದ ಮತ್ತು ಸಂಪೂರ್ಣವಾಗಿದೆ ಮತ್ತು RBL ಬ್ಯಾಂಕ್ (ಬ್ಯಾಂಕ್) ನಿಂದ ಯಾವುದೇ ಭೌತಿಕ ಮಾಹಿತಿಯನ್ನು ತಡೆಹಿಡಿದು/ನಿಗ್ರಹಿಸಿಲ್ಲ ಎಂದು ನಾನು/ನಾವು ಪ್ರಮಾಣೀಕರಿಸುತ್ತೇವೆ. ಇದನ್ನು ನೇರವಾಗಿ ಅಥವಾ ಯಾವುದೇ ಮೂಲದಿಂದ ಪಡೆದ ಏಜೆಂಟ್ ಮೂಲಕ ಪರಿಶೀಲಿಸಲು ಬ್ಯಾಂಕ್ ಅರ್ಹವಾಗಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ಉಕ್ತಿಸಲಾದ ಹಣಕಾಸು/ಬ್ಯಾಂಕ್ ಸ್ಟೇಟ್‌ಮೆಂಟ್/ಶೀಟ್/ಕಾನೂನು ದಾಖಲೆಗಳು ಮುಂತಾದ ಪ್ರತಿಗಳನ್ನು ನನ್ನ/ನಮ್ಮ ಸಾಲದ ಅರ್ಜಿಯೊಂದಿಗೆ ನಾನು/ನಾವು ಸಲ್ಲಿಸಿದ್ದೇವೆ ಎಂದು ನಾನು/ನಾವು ದೃಢೀಕರಿಸುತ್ತೇವೆ ಮತ್ತು ಇವು ಯಥಾವತ್ತಾಗಿರುತ್ತವೆ ಎಂದು ನಾನು/ನಾವು ಪ್ರಮಾಣೀಕರಿಸುತ್ತೇವೆ. ಈ ನಿಟ್ಟಿನಲ್ಲಿ ಯಾವುದೇ ಇತರ ಮೂಲದಿಂದ ಯಾವುದೇ ಮಾಹಿತಿಯನ್ನು ಪಡೆಯುವ ಬ್ಯಾಂಕಿನ ಹಕ್ಕನ್ನು ನಾನು/ನಾವು ಒಪ್ಪಿಕೊಳ್ಳುತ್ತೇವೆ.
- ಮೇಲೆ ತಿಳಿಸಲಾದ ಎಲ್ಲ ಮಾಹಿತಿಯು ಬ್ಯಾಂಕ್ ತನ್ನ ಸ್ವಂತ ವಿವೇಚನೆಯಿಂದ ನನಗೆ/ನಮಗೆ ನೀಡಲು ನಿರ್ಧರಿಸಬಹುದಾದ ಯಾವುದೇ ಸೌಲಭ್ಯದ ಆಧಾರವಾಗಿದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ನನಗೆ/ನಮಗೆ ಒದಗಿಸಬಹುದಾದ ಯಾವುದೇ ಸೌಲಭ್ಯವು ಕಾಲಕಾಲಕ್ಕೆ ಜಾರಿಯಲ್ಲಿರುವ ಬ್ಯಾಂಕಿನ ನಿಯಮಗಳಿಂದ ನಿಯಂತ್ರಿತವಾಗಿರುತ್ತದೆ ಎಂದು ನಾನು/ನಾವು ಮುಂದೆ ಒಪ್ಪಿಕೊಳ್ಳುತ್ತೇವೆ. ನನಗೆ/ನಮಗೆ ನೀಡಬಹುದಾದ ಸೌಲಭ್ಯದ/ಗಳ ನಿಯಮಗಳು ಮತ್ತು ಪರಸ್ಪರಗಳಿಗೆ ನಾನು/ನಾವು ಬದ್ಧರಾಗಿರುತ್ತೇವೆ. ಅನ್ವಯವಾಗಬಹುದಾದ ಯಾವುದೇ ಶುಲ್ಕಗಳು, ವೆಚ್ಚಗಳು, ಬಡ್ಡಿ ಇತ್ಯಾದಿಗಳನ್ನು ಬ್ಯಾಂಕಿನಲ್ಲಿರುವ ನನ್ನ ಸಾಲದ ಖಾತೆಗೆ ಡೆಬಿಟ್ ಮಾಡಲು ನಾನು/ನಾವು ಬ್ಯಾಂಕ್‌ಗೆ ಅಧಿಕಾರ ನೀಡುತ್ತೇವೆ.
- ನನ್ನ/ನಮ್ಮ ವಸತಿ ಅಥವಾ ವ್ಯಾಪಾರದ ವಿಳಾಸದಲ್ಲಿ ಯಾವುದೇ ಬದಲಾವಣೆ ಅಥವಾ ನನ್ನ ಸಾಲದ ಅರ್ಹತೆಯ ಮೇಲೆ ಪರಿಣಾಮ ಬೀರುವ ಯಾವುದೇ ಬದಲಾವಣೆ ಆದರೆ ಆ ಕುರಿತು RBL ಬ್ಯಾಂಕ್‌ಗೆ ನಾನು/ನಾವು ಲಿಖಿತವಾಗಿ ತಿಳಿಸುತ್ತೇವೆ.
- ಈ ಅರ್ಜಿಯೊಂದಿಗೆ ಸಲ್ಲಿಸಲಾದ ಭಾವಚಿತ್ರಗಳು ಮತ್ತು ದಾಖಲೆಗಳನ್ನು ಉಳಿಸಿಕೊಳ್ಳುವ ಹಕ್ಕನ್ನು RBL ಬ್ಯಾಂಕ್ ಕಾಯ್ದಿರಿಸಿದೆ ಮತ್ತು ಅವುಗಳನ್ನು ನನಗೆ/ನಮಗೆ ಹಿಂತಿರುಗಿಸುವುದಿಲ್ಲ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ.
- ಈ ಸಾಲದ ಮಂಜೂರಾತಿಯು RBL ನ ಸಂಪೂರ್ಣ ವಿವೇಚನೆಗೆ ಒಳಪಟ್ಟಿರುತ್ತದೆ ಮತ್ತು RBL ಬ್ಯಾಂಕ್‌ಗೆ ಅಗತ್ಯವಿರುವ ನನ್ನ/ನಮ್ಮ ಅಗತ್ಯ ಇತರ ಔಪಚಾರಿಕತೆಗಳನ್ನು ಕಾಯ್ದುಕೊಳ್ಳುವ ಮೇಲೆಯೇ ನಡೆಯುತ್ತದೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ.
- ಸೌಲಭ್ಯವನ್ನು ಈ ಕೆಳಗಿನವುಗಳಿಗಾಗಿ ಬಳಸುವುದಿಲ್ಲ ಎಂದು ನಾನು/ನಾನು ಒಪ್ಪುತ್ತೇವೆ ಮತ್ತು ದೃಢೀಕರಿಸುತ್ತೇವೆ:
 - ಬಂಡವಾಳ ಮಾರುಕಟ್ಟೆ ಸಾಧನಗಳಲ್ಲಿ ಅಥವಾ ಯಾವುದೇ ಉಪಕರಣದ ಕಾನೂನುಬಾಹಿರ ಅಥವಾ ಸಮಾಜ ವಿರೋಧಿ ಉದ್ದೇಶಗಳಿಗಾಗಿ ಅಥವಾ ಓರಿಯಂಟ್ ಸರ್ವಕಳಿ ಪದಾರ್ಥಗಳನ್ನು (ODS) ಬಳಸುವ / ಉತ್ಪಾದಿಸುವ ಹೊಸ ಘಟಕಗಳಲ್ಲಿ ಅಥವಾ ಕ್ಷೋದ್ರಾಪ್ಪಣೀಯವಾಗಿರುವುದು (CFC) ಬಳಸುವ ಏರೋಸಾಲ್ ಘಟಕಗಳಲ್ಲಿ ಹೂಡಿಕೆ ಮಾಡುವುದು.
 - ಪ್ರಾಥಮಿಕ ಚಿನ್ನ, ಚಿನ್ನದ ಗಣಿ, ಚಿನ್ನಾಭರಣಗಳು, ಚಿನ್ನದ ನಾಣ್ಯಗಳು, ಚಿನ್ನದ ವಿನಿಮಯ ವ್ಯಾಪಾರ ನಿಧಿಗಳ ಘಟಕಗಳು (ETF), ಚಿನ್ನದ ಮ್ಯೂಚುವಲ್ ಫಂಡ್‌ಗಳ ಘಟಕಗಳು, ಕಿಸಾನ್ ವಿಕಾಸ್ ಪತ್ರ (KVP) ಮತ್ತು ರಾಷ್ಟ್ರೀಯ ಉಳಿತಾಯ ಯೋಜನೆ (NSC) ಸೇರಿದಂತೆ ಸ್ಥಳೀಯ ಉಳಿತಾಯ ಸಾಧನಗಳನ್ನು ಖರೀದಿಸುವ ಸೌಲಭ್ಯ ಸೇರಿದಂತೆ ಯಾವುದೇ ರೂಪದಲ್ಲಿ ಚಿನ್ನವನ್ನು ಖರೀದಿಸಲು.
- ನಾನು/ನಾವು ಯಾವುದೇ ಶಾಸನಬದ್ಧ ಅಥವಾ ಕಾನೂನು ದೌರ್ಬಲ್ಯಗಳಿಂದ ಬಳಲುತ್ತಿಲ್ಲ ಮತ್ತು/ಅಥವಾ ಬಂಧಕ ಒಪ್ಪಂದವನ್ನು ಮಾಡಿಕೊಳ್ಳಲು ಅಸಮರ್ಥರಾಗಿದ್ದೇವೆ. ಸಾಲಗಾರನು ಸ್ವಾಭಾವಿಕ ವ್ಯಕ್ತಿಯಾಗಿದ್ದರೆ, ಸಾಲಗಾರನು(ರು) ಪ್ರಾಪ್ತವಯಸ್ಕರಾಗಿದ್ದಾರೆ ಮತ್ತು ಉತ್ತಮ ಮನಸ್ಸಿನವರಾಗಿದ್ದಾರೆ ಮತ್ತು ಒಪ್ಪಂದಕ್ಕೆ ಸಹಿ ಹಾಕಲು ಸಮರ್ಥರಾಗಿದ್ದಾರೆ.
- ನನ್ನ/ನಮ್ಮ ವಿರುದ್ಧ ಯಾವುದೇ ದಿವಾಳಿತನ/ಮುಕ್ತಾಯ/ವಿಸರ್ಜನೆ ಪ್ರಕ್ರಿಯೆಗಳು ಅಥವಾ ಯಾವುದೇ ಕ್ರಿಮಿನಲ್ ವಿಚಾರಣೆಗಳನ್ನು ಪ್ರಾರಂಭಿಸಲಾಗಿಲ್ಲ ಮತ್ತು/ಅಥವಾ ಬಾಕಿ ಉಳಿದಿಲ್ಲ ಮತ್ತು ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರವು ನಾವು ದಿವಾಳಿಯಾಗಿದ್ದೇವೆ ಎಂದು ನಿರ್ಣಯಿಸಿಲ್ಲ ಅಥವಾ ನಮ್ಮ ಸ್ವತ್ತಿನಲ್ಲಿಗಾಗಿ ರಿಸೀವರ್‌ಗಳು, ನಿರ್ವಾಹಕರು, ಟ್ರಸ್ಟಿ ಅಥವಾ ಅಂತಹ ಅಧಿಕಾರಿಯನ್ನು ನೇಮಿಸಲಾಗಿಲ್ಲ ಎಂದು ನಾವು ದೃಢೀಕರಿಸುತ್ತೇವೆ.
- ನಾನು/ನಾವು ರಾಜಕೀಯವಾಗಿ ಗುರುತಿಸಿಕೊಂಡ ವ್ಯಕ್ತಿಯಲ್ಲ ಅಥವಾ ರಾಜಕೀಯವಾಗಿ ಗುರುತಿಸಿಕೊಂಡ ವ್ಯಕ್ತಿಗಳಿಗೆ ಸಂಬಂಧಿಸಿದರೂ ಅಲ್ಲ (ಕಾಲಕಾಲಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವ್ಯಾಖ್ಯಾನಿಸಿದಂತೆ ಮತ್ತು ತಿದ್ದುಪಡಿ ಮಾಡಿದಂತೆ).
- ಸಾಲವನ್ನು ಮುಕ್ತಾಯಗೊಳಿಸುವಲ್ಲಿ ಆಗಿರುವ ಯಾವುದೇ ವಿಳಂಬದ ಪರಿಣಾಮವಾಗಿ ಯಾವುದೇ ಬದಲಾವಣೆಗಳು ಹಣದ ಮಾರುಕಟ್ಟೆ ಪರಿಸ್ಥಿತಿಗಳು ಅಥವಾ ಇತರ ಯಾವುದೇ ಶಾಸನಬದ್ಧ ಅಥವಾ ನಿಯಂತ್ರಕ ಅವಶ್ಯಕತೆಗಳ ಕಾರಣದಿಂದಾಗಿ ಅಥವಾ RBL ಬ್ಯಾಂಕಿನ ವಿವೇಚನೆಯ ಮೇರೆಗೆ ಸಾಲದ ಅವಧಿ/ಮರುಪಾವತಿ/ಬಡ್ಡಿ/ಇತರ ನಿಯಮಗಳು ಮತ್ತು ಪರಸ್ಪರಗಳು ಬದಲಾವಣೆಗಳಿಗೆ ಒಳಪಟ್ಟಿರುತ್ತವೆ ಎಂದು ನಾನು/ನಾವು ಅರ್ಥಮಾಡಿಕೊಂಡಿದ್ದೇವೆ. ತನಗೆ ಸೂಕ್ತವೆಂದು ಕಂಡ ರೀತಿಯಲ್ಲಿ ಸಾಲದ ನಿಯಮಗಳನ್ನು ಪರಿಶೀಲಿಸುವ ಮತ್ತು ತಿದ್ದುಪಡಿ ಮಾಡುವ ಹಕ್ಕನ್ನು RBL ಬ್ಯಾಂಕ್ ಕಾಯ್ದಿರಿಸಿದೆ.
- ನನ್ನ/ನಮ್ಮ ಬಳಿ ಗ್ರಾಹಕ ID ಇಲ್ಲ ಅಥವಾ ಮೇಲೆ ಹೇಳಿರುವುದನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಗ್ರಾಹಕ ID ಇಲ್ಲ, ಒಂದು ವೇಳೆ ಕಂಡುಬಂದರೆ, ನನಗೆ/ನಮಗೆ ಯಾವುದೇ ಮುನ್ಸೂಚನೆ ನೀಡದೆ ತಾನು ನಿರ್ಧರಿಸಿದಂತೆ ಗ್ರಾಹಕ ID ಗಳನ್ನು ಒಂದು ಗ್ರಾಹಕ ID ಯಲ್ಲಿ ಕೋಡೀಕರಿಸುವ ಹಕ್ಕನ್ನು RBL ಬ್ಯಾಂಕ್ ಹೊಂದಿರುತ್ತದೆ.
- ಸಾಲ ನೀಡುವ ನಿಧಾರವು ಸಾಲದ ಮಾದರಿಯನ್ನು ಆಧರಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇವೆ, ಇದು ಸಾಲದ ಇತಿಹಾಸ, ಮರುಪಾವತಿ ದಾಖಲೆ, ಬ್ಯಾಂಕಿಂಗ್ ಅಭ್ಯಾಸಗಳು, ವ್ಯವಹಾರ ಸ್ಥಿರತೆ ಮತ್ತು ನಗದು ಹರಿವಿನ ವಿಶ್ಲೇಷಣೆಯಂತಹ ಅಂಶಗಳನ್ನು ಒಳಗೊಂಡಿದೆ, ಇದನ್ನು ವೈಯಕ್ತಿಕ ಚರ್ಚೆ ಮತ್ತು ದಾಖಲೆಗಳ ಸಂಯೋಜನೆಯ ಮೂಲಕ ನಿರ್ಣಯಿಸಲಾಗುತ್ತದೆ.
- ಸಾಲದ ಪ್ರಮಾಣ/ಮಂಜೂರಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬ್ಯಾಂಕ್ ಅಥವಾ ಅದರ ಯಾವುದೇ ಪ್ರತಿನಿಧಿಗಳು ನನಗೆ/ನಮಗೆ ಯಾವುದೇ ಬದ್ಧತೆಗಳನ್ನು ನೀಡಿಲ್ಲ ಅಥವಾ ಯಾವುದೇ ವಿಚಲನ/ಮನ್ನಾಳಗಳ ಭರವಸೆ ನೀಡಿಲ್ಲ ಎಂದು ನಾನು/ನಾವು ದೃಢೀಕರಿಸುತ್ತೇವೆ. ಇದಲ್ಲದೆ, ಈ ಸಾಲದ ಅರ್ಜಿಯೊಂದಿಗೆ ಅಥವಾ ಅರ್ಜಿಗೆ ಸಂಬಂಧಿಸಿದಂತೆ ನಾವು RBL ಬ್ಯಾಂಕಿನ ಯಾವುದೇ ಪ್ರತಿನಿಧಿಗೆ (ಅಥವಾ) ಯಾವುದೇ ಮೂಲದಿಂದ ವ್ಯಕ್ತಿಗೆ ನಗದು, ಬೇರೇ ಚೆಕ್ ಅಥವಾ ವಸ್ತುವಿನ ರೂಪದಲ್ಲಿ ಯಾವುದೇ ಪಾವತಿಯನ್ನು ನೀಡಿಲ್ಲ/ಮಾಡಿಲ್ಲ.
- ನನಗೆ/ನಮಗೆ ಸಾಲಗಳು/ಮುಂಗಡಗಳು/ಇತರ ನಿರ್ದಿಷ್ಟಿತ-ಆಧಾರಿತ ಸಾಲ ಸೌಲಭ್ಯಗಳ ಮಂಜೂರಾತಿಗೆ ಸಂಬಂಧಿಸಿದ ಪೂರ್ವ ಪರೀಕ್ಷೆ, RBL ಬ್ಯಾಂಕ್, ನನಗೆ/ನಮಗೆ ಸಂಬಂಧಿಸಿದ ಮಾಹಿತಿ ಮತ್ತು ದತ್ತಾಂಶ, ನಾನು/ನಾವು ಪಡೆದ/ಪಡೆಯಬೇಕಾದ ಸಾಲ ಸೌಲಭ್ಯ, ಅದಕ್ಕೆ ಸಂಬಂಧಿಸಿದಂತೆ ನಾನು/ನಾವು ಉಳಿಸಿದ/ವಹಿಸಿಕೊಳ್ಳಬೇಕಾದ ಬಾಧ್ಯತೆಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಮತ್ತು ಅದನ್ನು ಪೂರೈಸುವಲ್ಲಿ ನಾನು/ನಾವು ಬೇಡುವಂತಿರುವ (ಡಿಫಾಲ್ಟ್) ಎಸಗಿರುವುದು, ಯಾವುದಾದರೂ ಇದ್ದರೆ, ಅದನ್ನು ಬಹಿರಂಗಪಡಿಸಲು ಬ್ಯಾಂಕಿನಿಂದ ಒಪ್ಪಿಗೆ ಅಗತ್ಯವಿರುತ್ತದೆ. ಅಂತೆಯೇ, ನಾನು/ನಾವು ಈ ಮೂಲಕ ಒಪ್ಪುತ್ತೇವೆ ಮತ್ತು ಈ ಕೆಳಗಿನ ರೀತಿಯ ಎಲ್ಲವನ್ನೂ ಅಥವಾ ಯಾವುದನ್ನಾದರೂ ಬ್ಯಾಂಕ್ ಬಹಿರಂಗಪಡಿಸಲು ಸಮ್ಮತಿ ನೀಡುತ್ತೇವೆ: (i) ನನಗೆ/ನಮಗೆ ಸಂಬಂಧಿಸಿದ ಮಾಹಿತಿ ಮತ್ತು ಡೇಟಾ; (ii) ನಾನು/ನಾವು ಪಡೆದಿರುವ/ಪಡೆಯಲಿರುವ ಯಾವುದೇ ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಮಾಹಿತಿ ಅಥವಾ ದತ್ತಾಂಶ ಮತ್ತು (iii) ಕ್ರೆಡಿಟ್ ಇನ್‌ಸೂರೆನ್ಸ್ ಬ್ಯೂರೋ (ಇಂಡಿಯಾ) ಲಿಮಿಟೆಡ್ (CIBIL) ಮತ್ತು ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ/ಭಾರತ ಸರ್ಕಾರ ಮತ್ತು CIBIL ನಿಂದ ಅಧಿಕಾರ ಪಡೆದ ಯಾವುದೇ ಇತರ ಏಜೆನ್ಸಿಗೆ ಸೂಕ್ತ ಮತ್ತು ಅಗತ್ಯವೆಂದು ಬ್ಯಾಂಕ್ ಭಾವಿಸಬಹುದಾದ ನನ್ನ/ನಮ್ಮ ಬಾಧ್ಯತೆಯನ್ನು ಪೂರೈಸುವಲ್ಲಿ ನಾನು/ನಾವು ಮಾಡಿದ ಯಾವುದೇ ವಿಫಲತೆ, ಮತ್ತು ಬ್ಯಾಂಕ್ ಬಹಿರಂಗಪಡಿಸಿದ ಸದರಿ ಮಾಹಿತಿ ಮತ್ತು ಡೇಟಾವನ್ನು ಪ್ರತಿಯಾಗಿ ನೀಡಬಹುದು; ಮತ್ತು CIBIL ಮತ್ತು ಅಂತಹ ಅಧಿಕಾರ ಪಡೆದ ಯಾವುದೇ ಇತರ ಏಜೆನ್ಸಿಯು ತಾನು ಸಿದ್ಧಪಡಿಸಿದ ಸಂಸ್ಕರಿಸಿದ ಮಾಹಿತಿ ಮತ್ತು ದತ್ತಾಂಶ ಅಥವಾ ಉತ್ಪನ್ನಗಳನ್ನು ಬ್ಯಾಂಕ್‌ಗಳು/ಹಣಕಾಸು ಸಂಸ್ಥೆಗಳು ಮತ್ತು ಇತರ ಸಾಲದಾತರ ಪರಿಗಣನೆಗೆ ಒದಗಿಸಬಹುದು.
- ನನ್ನ/ನಮ್ಮ ಅರ್ಜಿಯನ್ನು ಸ್ವೀಕೃತ, ಖಾತೆಯ ಚಲುವುಪಡೆ, ಸೇವಾ ಕರೆಗಳು (ಸಂಗ್ರಹಣೆಗಳು, ಸಹಕಾರಗಳು ಮತ್ತು ಶೈಕ್ಷಣಿಕ/ತೀವ್ರತೆಗೆ ಸಂದೇಶಗಳು ಸೇರಿದಂತೆ), ನಿಯಂತ್ರಕ ನವೀಕರಣಗಳು ಮತ್ತು ಉತ್ಪನ್ನ ಬಳಕೆಗೆ ಸಂಬಂಧಿಸಿ ಈ ಅರ್ಜಿ ನಮೂನೆಯಲ್ಲಿ ನಮೂದಿಸಿರುವ ನಮ್ಮ ಮೊಬೈಲ್/ದೂರವಾಣಿ ಸಂಖ್ಯೆ (ಗಳಿಗೆ) ಬ್ಯಾಂಕ್ ಕಾಲಕಾಲಕ್ಕೆ ಮಾಡುವ/ಕಳುಹಿಸುವ SMS ಅಲರ್‌ಗಳು/ಫೋನ್ ಕರೆಗಳನ್ನು ಸ್ವೀಕರಿಸಲು ನಾನು/ನಾವು ಒಪ್ಪುತ್ತೇವೆ.
- ಸಾಲವನ್ನು ಪಡೆಯುವ ಉದ್ದೇಶಕ್ಕಾಗಿ ನನ್ನ/ನಮ್ಮ ಸಂಪರ್ಕ ವಿವರಗಳನ್ನು ಬ್ಯಾಂಕ್ ಜೊತೆಗೆ ಹಂಚಿಕೊಳ್ಳಲು/ಸಲ್ಲಿಸಲು ಶ್ರೀ/ಕು. _____ ಅವರು ಪ್ರತಿನಿಧಿಸುವ ಮೆ _____ ಗೆ ನಾನು/ನಾವು ಸಮ್ಮತಿಯನ್ನು ನೀಡಿದ್ದೇವೆ ಎಂದು ನಾನು/ನಾವು ದೃಢೀಕರಿಸುತ್ತೇವೆ.
- ಪ್ರಸ್ತುತ ಹಣಕಾಸು ವರ್ಷದಲ್ಲಿ ಘಟಕದ ವೆಚ್ಚವನ್ನು ಈ ಅರ್ಜಿ ನಮೂನೆಯಲ್ಲಿ ಉಕ್ತಿಸಲಾಗಿದೆ ಎಂದು ನಾನು/ನಾವು ಈ ಮೂಲಕ ಘೋಷಿಸುತ್ತೇವೆ ಮತ್ತು ದೃಢೀಕರಿಸುತ್ತೇವೆ ಮತ್ತು ವೆಚ್ಚವಾಟಿನಲ್ಲಿ ಹೆಚ್ಚಳವಾಗಿ INR 50 ಕೋಟಿಗಳಿಗೂ ಮೀರಿ ವೆಚ್ಚವು ನಡೆದರೆ ಆ ಬಗ್ಗೆ ನಾನು/ನಾವು RBL ಬ್ಯಾಂಕ್ ಗೆ ಲಿಖಿತವಾಗಿ ತಿಳಿಸುತ್ತೇವೆ. (ಪ್ರಸ್ತುತ ಹಣಕಾಸು ವರ್ಷದಲ್ಲಿ ಈಗಾಗಲೇ INR 50 ಕೋಟಿಗಿಂತ ಜಾಸ್ತಿ ಆಗಿದ್ದಿದ್ದರೆ).

B. KYC ಪರಿಶೀಲನೆ

- KYC ಉದ್ದೇಶಗಳಿಗಾಗಿ, UIDAI (ಆಧಾರ್) ವ್ಯಾಖ್ಯಾನಿಸಿದ ಬಯೋಮೆಟ್ರಿಕ್ ಆಧಾರಿತ e-KYC ದೃಢೀಕರಣ ಅಥವಾ ಗುರುತು/ವಿಳಾಸ ಪುರಾವೆಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಆಫ್‌ಲೈನ್ ಪರಿಶೀಲನಾ ವಿಧಾನಗಳನ್ನು ನಾನು RBL ಬ್ಯಾಂಕ್‌ಗೆ ಈ ಮೂಲಕ ಸ್ವಯಂಪ್ರೇರಿತವಾಗಿ ಸಲ್ಲಿಸುತ್ತೇನೆ.
- UIDAI ನಿಂದ ನನ್ನ ವಿವರಗಳನ್ನು ಪರಿಶೀಲಿಸಲು ನನ್ನ ಆಧಾರ್ ಸಂಖ್ಯೆ ಮತ್ತು/ಅಥವಾ ಬಯೋಮೆಟ್ರಿಕ್/ಜನಸಂಖ್ಯಾ ಮಾಹಿತಿಯನ್ನು ಬಳಸಲು RBL ಬ್ಯಾಂಕ್‌ಗೆ ನಾನು ಅಧಿಕಾರ ನೀಡುತ್ತೇನೆ. RBL ಬ್ಯಾಂಕ್ UIDAI ನಿಂದ ಡೇಟಾಕ್ಕಾಗಿ ಕರೆ ಮಾಡುತ್ತಿದೆ ಮತ್ತು ನಾನು ಅದನ್ನು ಮಾಡಿದ ಉತ್ಪನ್ನ/ಸೇವೆಗಳನ್ನು ನನಗೆ ಒದಗಿಸಲು RBL ಬ್ಯಾಂಕ್‌ನಲ್ಲಿ ಅದನ್ನು ಸಂಗ್ರಹಿಸಲಾಗುವುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.
- ಅರ್ಜಿ ನಮೂನೆಯಲ್ಲಿ RBL ಬ್ಯಾಂಕ್‌ಗೆ ನಾನು ಒದಗಿಸಿರುವ ನೋಂದಾಯಿತ ಮೊಬೈಲ್ ಸಂಖ್ಯೆ/ಇ-ಮೇಲ್ ವಿಳಾಸಕ್ಕೆ SMS/ಇಮೇಲ್ ಮೂಲಕ CKYC ರಿಜಿಸ್ಟ್ರಿಯಿಂದ ಮಾಹಿತಿಯನ್ನು ಸ್ವೀಕರಿಸಲು ನಾನು ಈ ಮೂಲಕ ಸಮ್ಮತಿಸುತ್ತೇನೆ.

C. ಗ್ರಾಹಕರ ಒಪ್ಪಿಗೆಗಳು

- ನಾನು/ನಮಗೆ / ಸಂಬಂಧಿಸಿದ ಮಾಹಿತಿ ಡೇಟಾವನ್ನು ನನ್ನ/ನಮ್ಮಿಂದ ಯಾವುದೇ ನಿರ್ದಿಷ್ಟ ಸಮ್ಮತಿ ಅಥವಾ ಅಧಿಕಾರವಿಲ್ಲದೆ ಯಾವುದೇ ರೀತಿಯಲ್ಲಿ ಹಂಚಿಕೊಳ್ಳಲು, ಬಹಿರಂಗಪಡಿಸಲು, ವಿನಿಮಯ ಮಾಡಿಕೊಳ್ಳಲು ಅಥವಾ ಯಾವುದೇ ರೀತಿಯಲ್ಲಿ ಬಳಸಲು ನಾನು/ನಾವು ಬ್ಯಾಂಕ್‌ಗೆ ಅಧಿಕಾರ ನೀಡುತ್ತೇವೆ. ಗುಂಪು ಕಂಪನಿಗಳು/ಸಹವರ್ತಿಗಳು/ಅನುಸಂಸ್ಥೆಗಳು/RBL ಬ್ಯಾಂಕಿನ ಜಂಟಿ ಉದ್ಯಮಗಳು/ ಬ್ಯಾಂಕ್ ಪ್ರವೇಶಿಸಿದ/ಯಾವುದೇ ಉತ್ಪನ್ನವನ್ನು ಮಾಡುತ್ತೇ/ನೀಡುವ/ಮಾರಾಟ ಮಾಡುವ ಉದ್ದೇಶಕ್ಕಾಗಿ ಸೇವೆಗಳು/ಉತ್ಪನ್ನಗಳನ್ನು ಒದಗಿಸುವ ವ್ಯವಸ್ಥೆಯನ್ನು ಪ್ರವೇಶಿಸಲು ಪ್ರಸ್ತಾಪಿಸಿದ ಯಾವುದೇ ವ್ಯಕ್ತಿ/ ಬ್ಯಾಂಕ್ ನೀಡುವ ಸೇವೆಗಳಿಗೆ ಯಾವುದೇ ರೀತಿಯಲ್ಲಿ ಹಂಚಿಕೊಳ್ಳಲು, ಬಹಿರಂಗಪಡಿಸಲು, ವಿನಿಮಯ ಮಾಡಿಕೊಳ್ಳಲು ಅಥವಾ ಯಾವುದೇ ರೀತಿಯಲ್ಲಿ ಬಳಸಲು ನಾನು/ನಾವು ಬ್ಯಾಂಕ್‌ಗೆ ಅಧಿಕಾರ ನೀಡುತ್ತೇವೆ.

☐ ಹೌದು ☐ ಇಲ್ಲ, ನನ್ನ ಮಾಹಿತಿ/ಡೇಟಾವನ್ನು ಹಂಚಿಕೊಳ್ಳಲು, ಬಹಿರಂಗಪಡಿಸಲು, ವಿನಿಮಯ ಮಾಡಲು ಅಥವಾ ಬಳಸಲು ನಾನು ಸಮ್ಮತಿಸುವುದಿಲ್ಲ.

- RBL ಬ್ಯಾಂಕ್, ನಿಮ್ಮ ಮಾರ್ಕೆಟಿಂಗ್ ಮಾಹಿತಿಯನ್ನು ಕಳುಹಿಸಲು ಕಾಲಕಾಲಕ್ಕೆ ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಲು ಬಯಸುತ್ತದೆ /RBL ಬ್ಯಾಂಕ್ ತನ್ನ ಸ್ವಂತ ಮತ್ತು ಸಹಯೋಗದಲ್ಲಿ ಅಥವಾ ಪಾಲುದಾರರು / ಮೂಲದಿಂದ ವ್ಯಕ್ತಿಗಳೊಂದಿಗೆ ಸಂಬಂಧಗಳು. ಈ ಮೂಲಕ ಒದಗಿಸುವ ಉತ್ಪನ್ನಗಳು, ಸೇವೆಗಳು ಅಥವಾ ಪ್ರಚಾರದ ಕೊಡುಗೆಗಳ ಬಗ್ಗೆ ತಿಳಿಸಲು ನಿಮ್ಮನ್ನು ಸಂಪರ್ಕಿಸಲು ಬಳಸುತ್ತದೆ. ಕೆಳಗೆ ನಿಮ್ಮ ಆದ್ಯತೆಯನ್ನು ನೀಡುವ ಮೂಲಕ ನೀವು SMS, ದೂರವಾಣಿ ಕರೆಗಳು ಮತ್ತು ಇಮೇಲ್‌ಗಳ ಮೂಲಕ ನಿಮ್ಮನ್ನು ಸಂಪರ್ಕಿಸಲು RBL ಬ್ಯಾಂಕ್ ಅನ್ನು ಅನುಮತಿಸಿ ಅಥವಾ ಅನುಮತಿಸಬೇಡಿ:

☐ ಹೌದು, ಬ್ಯಾಂಕ್ ನನ್ನನ್ನು ಸಂಪರ್ಕಿಸಬಹುದು ☐ ಇಲ್ಲ, ಬ್ಯಾಂಕ್ ನನ್ನನ್ನು ಸಂಪರ್ಕಿಸುವುದು ಬೇಡ

- ನಾನು / ನಾವು ಸ್ವತಂತ್ರ ರಿಜಿಸ್ಟ್ರಿಯಲ್ಲಿ ಅಸ್ತಿತ್ವವಿರುವ ಮಾಹಿತಿಯನ್ನು ಆಫ್‌ಲೋಡ್ ಮಾಡಲು ಈ ಮೂಲಕ ಸಮ್ಮತಿಸುತ್ತೇವೆ. ನನ್ನ ಗುರುತು ಮತ್ತು ವಿಳಾಸದ ಪರಿಶೀಲನೆಯ ಉದ್ದೇಶಕ್ಕಾಗಿ CKYC ರಿಜಿಸ್ಟ್ರಿಯಿಂದ ನನ್ನ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಮತ್ತು ಸಂಗ್ರಹಿಸಲು ನಾನು ಈ ಮೂಲಕ ನನ್ನ ಒಪ್ಪಿಗೆಯನ್ನು ನೀಡುತ್ತೇನೆ. ನನ್ನ KYC ದಾಖಲೆಯು ನನ್ನ ಹೆಸರು, ವಿಳಾಸ, ಜನ್ಮ ದಿನಾಂಕ, PAN ನಂತಹ ನನ್ನ KYC ದಾಖಲೆಗಳು/ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

D. ವಿಮಾ ಉತ್ಪನ್ನಗಳಿಗೆ ಸಮ್ಮತಿ:

LAP/ಮೈಕ್ರೋ LAP/WCF/HL/ಅಗ್ನಿ ಗಳಿಗೆ

ಜೀವ ವಿಮೆ: ☐ ಆಸಕ್ತನಾಗಿದ್ದೇನೆ ☐ ಆಸಕ್ತಿಯಿಲ್ಲ ☐ ಮುಂದೆ ನಿರ್ಧರಿಸುತ್ತೇನೆ
 ಆಸ್ತಿ ವಿಮೆ: ☐ ಆಸಕ್ತನಾಗಿದ್ದೇನೆ ☐ ಆಸಕ್ತಿಯಿಲ್ಲ ☐ ಮುಂದೆ ನಿರ್ಧರಿಸುತ್ತೇನೆ

ಅಥವಾ

ಇತರ ರಿಟೇಲ್ ಆಸ್ತಿಗಳ ಉತ್ಪನ್ನಗಳಿಗೆ (PL/BIL ಇತ್ಯಾದಿ): ☐ RBL ಬ್ಯಾಂಕ್ ನೀಡುವ ವಿಮೆಯನ್ನು ಪಡೆಯಲು ನಾನು/ನಾವು ಬಯಸುತ್ತೇವೆ ☐ ಇಲ್ಲ, ವಿಮೆಯನ್ನು ಖರೀದಿಸಲು ನನ್ನ ಸಮ್ಮತಿಯಿಲ್ಲ.

ಒಂದು ಕಂಪನಿಯ ಖಾತೆಯನ್ನು ತೆರೆಯಲು, ಈ ಕೆಳಗಿನ ಪ್ರತಿಯೊಂದು ದಾಖಲೆಯು ಪ್ರಮಾಣಿತ ಪ್ರತಿಗಳು ಅಥವಾ ತತ್ಸಮಾನ ಇ-ದಾಖಲೆಗಳನ್ನು ಪಡೆಯಬೇಕು.

☐ ಸಂಬಂಧಿತ ಹಿರಿಯ ಆಡಳಿತಾತ್ಮಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳ ಹೆಸರು; ಹಾಗೂ

☐ ನೋಂದಾಯಿತ ಕಚೇರಿ ಮತ್ತು ವಿಭಿನ್ನವಾಗಿದ್ದರೆ, ಅದರ ವ್ಯವಹಾರದ ಪ್ರಧಾನ ಸ್ಥಳ.

ಒಂದು ಪಾಲುದಾರಿಕೆ ಸಂಸ್ಥೆಯ ಖಾತೆಯನ್ನು ತೆರೆಯಲು, ಈ ಕೆಳಗಿನ ಪ್ರತಿಯೊಂದು ದಾಖಲೆಯು ಪ್ರಮಾಣಿತ ಪ್ರತಿಗಳು ಅಥವಾ ತತ್ಸಮಾನ ಇ-ದಾಖಲೆಗಳನ್ನು ಪಡೆಯಬೇಕು:

☐ ಪಾಲುದಾರರ ಹೆಸರುಗಳು ಮತ್ತು ☐ ನೋಂದಾಯಿತ ಕಚೇರಿ ವಿಳಾಸ ಮತ್ತು ವಿಭಿನ್ನವಾಗಿದ್ದರೆ, ಅದರ ವ್ಯವಹಾರದ ಪ್ರಧಾನ ಸ್ಥಳ.

• ಗ್ರಾಹಕರು ಒಂದು ಕಂಪನಿಯಾಗಿದ್ದಾಗ, ಲಾಭದಾಯಕ ಮಾಲೀಕರು ಸ್ವಾಭಾವಿಕ ವ್ಯಕ್ತಿ(ಗಳು), ಅವರು ಒಬ್ಬರೇ ಅಥವಾ ಒಟ್ಟಾಗಿ ಅಥವಾ ಒಬ್ಬರು ಅಥವಾ ಹೆಚ್ಚು ನ್ಯಾಯಾಂಗದ ವ್ಯಕ್ತಿಯ ಮೂಲಕ ಕಾರ್ಯನಿರ್ವಹಿಸುತ್ತಿರಲಿ, ನಿಯಂತ್ರಣದ ಮಾಲೀಕತ್ವದ ಆಸಕ್ತಿಯನ್ನು ಹೊಂದಿರುತ್ತಾರೆ ಅಥವಾ ಇತರ ವಿಧಾನಗಳ ಮೂಲಕ ನಿಯಂತ್ರಣವನ್ನು ಚಲಾಯಿಸುತ್ತಾರೆ.

ವಿವರಣೆ- ಈ ಉಪ-ಕಲಮ-4ರ ಉದ್ದೇಶಕ್ಕಾಗಿ "ಮಾಲೀಕತ್ವದ ಹಿತಾಸಕ್ತಿಯನ್ನು ನಿಯಂತ್ರಿಸುವುದು" ಎಂದರೆ ಕಂಪನಿಯ ಪಾಲಕರು ಅಥವಾ ಬಂಡವಾಳ ಅಥವಾ ಲಾಭದ 10 ಪ್ರತಿಶತಕ್ಕಿಂತ ಹೆಚ್ಚಿನ ಮಾಲೀಕತ್ವ / ಅರ್ಹತೆ. ಎಲ್ಲ ಪಾಲುದಾರರ ಹೆಸರುಗಳು ಮತ್ತು

• ಗ್ರಾಹಕರು ಟ್ರಸ್ಟ್ ಆಗಿದ್ದಲ್ಲಿ, ಲಾಭದಾಯಕ ಮಾಲೀಕರು(ರು) ಗುರುತಿಸುವಿಕೆಯು ಟ್ರಸ್ಟ್‌ನ ಲೇಖಕ, ಟ್ರಸ್ಟಿ, ಟ್ರಸ್ಟ್‌ನಲ್ಲಿ 10% ಅಥವಾ ಅದಕ್ಕಿಂತ ಹೆಚ್ಚಿನ ಆಸಕ್ತಿ ಹೊಂದಿರುವ ಫಲಾನುಭವಿಗಳು ಮತ್ತು ನಿಯಂತ್ರಣದ ಸರಪಳಿಯ ಮೂಲಕ ಟ್ರಸ್ಟ್‌ನ ಮೇಲೆ ಅಂತಿಮ ಪರಿಣಾಮಕಾರಿ ನಿಯಂತ್ರಣವನ್ನು ಚಲಾಯಿಸುವ ಅಥವಾ ಮಾಲೀಕತ್ವದ ಸರಪಳಿಯ ಮೂಲಕ ನಂಬಿಕೆಯ ಮೇಲೆ ಅಂತಿಮ ಪರಿಣಾಮಕಾರಿ ನಿಯಂತ್ರಣವನ್ನು ನಿರ್ವಹಿಸುವ ಯಾವುದೇ ನೈಸರ್ಗಿಕ ವ್ಯಕ್ತಿಯನ್ನು ಒಳಗೊಂಡಿರುತ್ತದೆ.

• ಲಾಭದಾಯಕ ಮಾಲೀಕ (BO)

ಗ್ರಾಹಕರು ಪಾಲುದಾರಿಕೆ ಸಂಸ್ಥೆಯಾಗಿದ್ದರೆ, ಲಾಭದಾಯಕ ಮಾಲೀಕರು ಎಂದರೆ ನೈಸರ್ಗಿಕ ವ್ಯಕ್ತಿ(ಗಳು), ಅವರು ಒಬ್ಬರೇ ಅಥವಾ ಒಟ್ಟಿಗೆ ಕಾರ್ಯನಿರ್ವಹಿಸಲಿ, ಅಥವಾ ಒಬ್ಬರು ಅಥವಾ ಹೆಚ್ಚು ನ್ಯಾಯಿಕ ವ್ಯಕ್ತಿಯ ಮೂಲಕ, ಪಾಲುದಾರಿಕೆಯ ಬಂಡವಾಳ ಅಥವಾ ಲಾಭದ 10 ಪ್ರತಿಶತಕ್ಕಿಂತ ಹೆಚ್ಚಿನ ಮಾಲೀಕತ್ವವನ್ನು ಹೊಂದಿರಬೇಕು / ಅರ್ಹತೆಯನ್ನು ಹೊಂದಿರಬೇಕು ಅಥವಾ ಇತರ ವಿಧಾನಗಳ ಮೂಲಕ ನಿಯಂತ್ರಣವನ್ನು ಚಲಾಯಿಸಬೇಕು.

ವಿವರಣೆ - ಈ ಉಪ-ಕಲಮಿನ ಉದ್ದೇಶಕ್ಕಾಗಿ, "ನಿಯಂತ್ರಣ"ವು ನಿರ್ವಹಣೆ ಅಥವಾ ನೀತಿ ನಿರ್ಧಾರವನ್ನು ನಿಯಂತ್ರಿಸುವ ಹಕ್ಕನ್ನು ಒಳಗೊಂಡಿರುತ್ತದೆ.

E. ಬ್ಯಾಂಕ್‌ನ/ಬೇರೆ ಯಾವುದೇ ಬ್ಯಾಂಕ್‌ನ ನಿರ್ದೇಶಕರು/ಹಿರಿಯ ಅಧಿಕಾರಿಗಳ ಜೊತೆಗಿನ ಸಂಬಂಧದ ಕುರಿತು ಗ್ರಾಹಕರ ಘೋಷಣೆ

- I. ನಾನು RBL ಬ್ಯಾಂಕ್‌ನ ಓರ್ವ ನಿರ್ದೇಶಕನಾಗಿದ್ದೇನೆ ☐ ಹೌದು ☐ ಇಲ್ಲ
 II. ನಾನು ಬೇರೊಂದು ಬ್ಯಾಂಕ್‌ನ ಓರ್ವ ನಿರ್ದೇಶಕನಾಗಿದ್ದೇನೆ* ☐ ಹೌದು ☐ ಇಲ್ಲ ಬ್ಯಾಂಕ್ ಹೆಸರು: _____
 III. ನಾನು RBL ಬ್ಯಾಂಕ್‌ನ ಓರ್ವ ಹಿರಿಯ ಅಧಿಕಾರಿಯಾಗಿದ್ದೇನೆ ☐ ಹೌದು ☐ ಇಲ್ಲ
 IV. ನಾನು/ನಾವು RBL ಬ್ಯಾಂಕ್‌ನ/ಬೇರೆ ಯಾವುದೇ ಬ್ಯಾಂಕ್‌ನ ನಿರ್ದೇಶಕರ/RBL ಬ್ಯಾಂಕ್‌ನ ಹಿರಿಯ ಅಧಿಕಾರಿಯ ಸಂಬಂಧಿಯಾಗಿದ್ದೇನೆ/ಸಂಬಂಧಿಕರಾಗಿದ್ದೇವೆ ☐ ಹೌದು ☐ ಇಲ್ಲ
 V. ನಾವು ಒಂದು ಘಟಕವಾಗಿದ್ದು** ಇದರಲ್ಲಿ ನಿರ್ದೇಶಕರು**/ನಿರ್ದೇಶಕರ ಸಂಬಂಧಿ**/ RBL ಬ್ಯಾಂಕ್‌ನ ಹಿರಿಯ ಅಧಿಕಾರಿಯ ಸಂಬಂಧಿ ನಿರ್ದೇಶಕ/ ಪಾಲುದಾರ/ಜಾಮೀನುದಾರ/ಆಸಕ್ತ ಪಕ್ಷ**/ಉದ್ಯೋಗಿ ಅಥವಾ ಅಂಗಸಂಸ್ಥೆ/ಹೋಲ್ಡಿಂಗ್ ಕಂಪನಿ (ಅದರ ಸಾಲ ಪಡೆದ ಕಂಪನಿ) ಇದರಲ್ಲಿ RBL ಬ್ಯಾಂಕ್‌ನ ನಿರ್ದೇಶಕರು ನಿರ್ದೇಶಕರು/ವ್ಯವಸ್ಥಾಪಕ ಏಜೆಂಟ್/ವ್ಯವಸ್ಥಾಪಕರು/ಉದ್ಯೋಗಿ/ಜಾಮೀನುದಾರರು/ಸಾಕಷ್ಟು ಆಸಕ್ತಿಯನ್ನು ಹೊಂದಿರುವವರು ಆಗಿದ್ದಾರೆ ☐ ಹೌದು ☐ ಇಲ್ಲ
 vi. ನಾನು RBL ಬ್ಯಾಂಕ್‌ನ ಓರ್ವ ನಿರ್ದೇಶಕರ ಜೊತೆಗೆ ಒಂದು ಸಂಸ್ಥೆಯಲ್ಲಿ ಪಾಲುದಾರನಾಗಿದ್ದೇನೆ ಅಥವಾ RBL ಬ್ಯಾಂಕ್‌ನ ಓರ್ವ ನಿರ್ದೇಶಕರು ನನ್ನ ಯಾವುದೋ ಒಂದು ಸಾಲ ಸೌಲಭ್ಯಕ್ಕೆ ಜಾಮೀನುದಾರರಾಗಿದ್ದಾರೆ ☐ ಹೌದು ☐ ಇಲ್ಲ

*ಶೇಡ್ಯೂಲ್ಡ್ ಕೋ-ಆಪರೇಟಿವ್ ಬ್ಯಾಂಕ್‌ಗಳ ನಿರ್ದೇಶಕರು, ಅಂಗಸಂಸ್ಥೆಗಳ ನಿರ್ದೇಶಕರು/ಮ್ಯಾಜಿಸ್ಟ್ರೇಟ್ ಫಂಡ್‌ಗಳು/ವೆಂಚರ್ ಕ್ಯಾಪಿಟಲ್ ಫಂಡ್‌ಗಳು ಟ್ರಸ್ಟಿಗಳು ಸೇರಿದಂತೆ.

**ಘಟಕವು ಸಂಸ್ಥೆ/ಕಂಪನಿಯನ್ನು ಒಳಗೊಂಡಿರುತ್ತದೆ, ನಿರ್ದೇಶಕರು ಎಂಬ ಪದವು RBL ಬ್ಯಾಂಕ್‌ನ/ಯಾವುದೇ ಬ್ಯಾಂಕ್‌ನ ನಿರ್ದೇಶಕರನ್ನು ಒಳಗೊಂಡಿರುತ್ತದೆ*, ಆಸಕ್ತ ಪಕ್ಷವು ಗಣನೀಯ ಆಸಕ್ತಿಯನ್ನು ಹೊಂದಿರುವ ವ್ಯಕ್ತಿಯನ್ನು/ಪ್ರಮುಖ ಪಾಲುದಾರರು/ಮ್ಯಾನೇಜರ್ ಆಗಿದ್ದಾರೆ/ವ್ಯವಸ್ಥಾಪಕ ಏಜೆಂಟ್/ನಿಯಂತ್ರಣ ಹೊಂದಿರುವವರನ್ನು ಒಳಗೊಂಡಿರುತ್ತದೆ.

ಹೌದಾಗಿದ್ದರೆ, ವಿವರಗಳನ್ನು ಕೆಳಗಡೆ ನಮೂದಿಸಿ: ನಾನು RBL ಬ್ಯಾಂಕ್‌ನ ಅಥವಾ ಇಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಇತರ ಬ್ಯಾಂಕ್‌ನ ನಿರ್ದೇಶಕರು(ರು) ಮತ್ತು ಅಥವಾ ಹಿರಿಯ ಅಧಿಕಾರಿಯ(ಗಳ) ಸಂಬಂಧಿಯಾಗಿದ್ದೇನೆ ಎಂದು ನಾನು ಘೋಷಿಸುತ್ತೇನೆ

ಕ್ರ. ಸಂ.	ನಿರ್ದೇಶಕರು(ರು)/ಹಿರಿಯ ಅಧಿಕಾರಿ(ಗಳ) ಹೆಸರು	ಹುದ್ದೆ	ಸಂಬಂಧ

#ಘೋಷಣೆ & ದೃಢೀಕರಣ: RBL ಬ್ಯಾಂಕ್ ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ ಮತ್ತು ಇತರ ಸಾಲ ಸೌಲಭ್ಯಗಳಿಗೆ ಸಂಬಂಧಿಸಿದ ಯಾವುದೇ ಭವಿಷ್ಯದ ಕೊಡುಗೆಗಳಿಗೆ ಸಮ್ಮತಿ ನೀಡಲು ನಾನು/ ನಾವು ಒಪ್ಪುತ್ತೇವೆ. ಸಮ್ಮತಿ ನೀಡಿದ ಮೇಲೆ, ನನ್ನ ಅರ್ಜಿ ವಿವರಗಳು ಮತ್ತು ಲಗತ್ತಿಸಲಾದ KYC ದಾಖಲೆಗಳನ್ನು ಹಂಚಿಕೊಳ್ಳಲು ಮತ್ತು ಅದನ್ನು ನನ್ನ ಕ್ರೆಡಿಟ್ ಕಾರ್ಡ್ / ಸಾಲದ ಅರ್ಜಿಗೆ ಬಳಸಲು ನಾನು / ನಾವು RBL ಬ್ಯಾಂಕ್‌ಗೆ ಅಧಿಕಾರ ನೀಡುತ್ತೇವೆ. ನಾನು/ನಾವು www.rblbank.com ನಲ್ಲಿ ಲಭ್ಯವಿರುವ ಕ್ರೆಡಿಟ್ ವೈಶಿಷ್ಟ್ಯಗಳು ಮತ್ತು ಪ್ರಮುಖ ನಿಯಮಗಳು ಮತ್ತು ಪರಸ್ಪರಗಳನ್ನು (MITC) ಓದಿದ್ದೇವೆ ಮತ್ತು ಅರ್ಥಮಾಡಿಕೊಂಡಿದ್ದೇವೆ.

ನೋಟ: ಕ್ರೆಡಿಟ್ ಕಾರ್ಡ್ ಮತ್ತು ಅಥವಾ ಇತರ ಸಾಲ ಸೌಲಭ್ಯಗಳ ಮಂಜೂರಾತಿಯು RBL ಬ್ಯಾಂಕ್‌ನ ಸಂಪೂರ್ಣ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.

ನಾನು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸುತ್ತೇನೆ ☐	ನಾನು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸುತ್ತೇನೆ ☐	ನಾನು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸುತ್ತೇನೆ ☐	ನಾನು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬಯಸುತ್ತೇನೆ ☐
ಮಾಲೀಕರ/ಮುಖ್ಯ ಪಾಲುದಾರರ/ಪ್ರೊಮೋಟರ್/ನಿರ್ದೇಶಕರ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಹಾಗೂ ಅದರ ಮೇಲೆ ಅಡ್ಡಲಾಗಿ ಸಹಿ ಮಾಡಿ	ಮಾಲೀಕರ/ಮುಖ್ಯ ಪಾಲುದಾರರ/ಪ್ರೊಮೋಟರ್/ನಿರ್ದೇಶಕರ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಹಾಗೂ ಅದರ ಮೇಲೆ ಅಡ್ಡಲಾಗಿ ಸಹಿ ಮಾಡಿ	ಮಾಲೀಕರ/ಮುಖ್ಯ ಪಾಲುದಾರರ/ಪ್ರೊಮೋಟರ್/ನಿರ್ದೇಶಕರ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಹಾಗೂ ಅದರ ಮೇಲೆ ಅಡ್ಡಲಾಗಿ ಸಹಿ ಮಾಡಿ	ಮಾಲೀಕರ/ಮುಖ್ಯ ಪಾಲುದಾರರ/ಪ್ರೊಮೋಟರ್/ನಿರ್ದೇಶಕರ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಹಾಗೂ ಅದರ ಮೇಲೆ ಅಡ್ಡಲಾಗಿ ಸಹಿ ಮಾಡಿ
ಅಧಿಕೃತ ವ್ಯಕ್ತಿಯ ಸಹಿ	ಅಧಿಕೃತ ವ್ಯಕ್ತಿಯ ಸಹಿ	ಅಧಿಕೃತ ವ್ಯಕ್ತಿಯ ಸಹಿ	ಅಧಿಕೃತ ವ್ಯಕ್ತಿಯ ಸಹಿ

*ಪಾಲುದಾರಿಕೆ ಸಂಸ್ಥೆ/ಕಂಪನಿಯ ಸಂದರ್ಭದಲ್ಲಿ ಈ ಅರ್ಜಿಗೆ ಸಹಿ ಮಾಡುವ ಅಧಿಕಾರವು(ರು) ಒದಗಿಸಿದ ಅಧಿಕಾರ ಪತ್ರ/ಮಂಡಳಿಯ ನಿರ್ಣಯದ ಪ್ರಕಾರ ಅಧಿಕೃತ ಸಹಿದಾರರು(ರು) ಅಗಿರಬೇಕು ಎಂಬುದನ್ನು ದಯವಿಟ್ಟು ಗಮನಿಸಿ.

ಬ್ಯಾಂಕ್ ಬಳಕೆಗೆ ಮಾತ್ರ, ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ವಿವರಗಳು

1. ದಾಖಲೆ _____ ದಾಖಲೆ ID ಸಂಖ್ಯೆ _____ ವಿತರಿಸಿದ ದಿನಾಂಕ _____ ಅವಧಿ ಮುಗಿಯುವ ದಿನಾಂಕ _____
2. ದಾಖಲೆ _____ ದಾಖಲೆ ID ಸಂಖ್ಯೆ _____ ವಿತರಿಸಿದ ದಿನಾಂಕ _____ ಅವಧಿ ಮುಗಿಯುವ ದಿನಾಂಕ _____

ನಾನು ಶ್ರೀ/ಕು. _____ ಅವರನ್ನು ಸ್ವತಃ ಭೇಟಿ ಮಾಡಿದ್ದೇನೆ. ಈ ಕೆಳಗೆ ಟಿಕ್ ಮಾಡಿರುವಂತೆ KYC ದಾಖಲೆಗಳನ್ನು ಅರ್ಜಿದಾರರು/ಸಹ-ಅರ್ಜಿದಾರರು ನನಗೆ ಹಸ್ತಾಂತರಿಸಿದ್ದಾರೆ. ನಾನು ಅರ್ಜಿದಾರರ/ಸಹ-ಅರ್ಜಿದಾರರ ವಸತಿ/ಕಚೇರಿ ವಿಳಾಸಕ್ಕೆ ಭೇಟಿ ನೀಡಿದ್ದೇನೆ ಮತ್ತು ಅರ್ಜಿದಾರರ/ಸಹ-ಅರ್ಜಿದಾರರ ಗುರುತು ಮತ್ತು ವಿಳಾಸವನ್ನು ಪರಿಶೀಲಿಸಿದ್ದೇನೆ ಎಂದು ನಾನು ದೃಢೀಕರಿಸುತ್ತೇನೆ. ಈ ನಮೂನೆಯನ್ನು ನನ್ನ ಉಪಸ್ಥಿತಿಯಲ್ಲಿ ಭರ್ತಿ ಮಾಡಿ ಸಹಿ ಮಾಡಲಾಗಿದೆ. ಮೂಲ ದಾಖಲೆಗಳನ್ನು ನಾನು ಪರಿಶೀಲಿಸಿದ್ದೇನೆ

ಬ್ಯಾಂಕ್ ಅಧಿಕಾರಿ/DSE/DSA ಹೆಸರು _____		ಬ್ಯಾಂಕ್ ಅಧಿಕಾರಿ/DSE/DSA ಸಹಿ _____		ಉದ್ಯೋಗಿ ID _____	
☐ ಸಿಬ್ಬಂದಿ ಸೂಚಕ	☐ ಸಿಬ್ಬಂದಿ ID _____ (RBL ಬ್ಯಾಂಕ್ ಉದ್ಯೋಗಿಗೆ ಮಾತ್ರ)	ಶಾಖೆ ಕೋಡ್ _____	ಸಂವಿಧಾನ ☐ ವ್ಯಕ್ತಿ	☐ ಪಿಂಚಣಿದಾರ	☐ RBL ಸಿಬ್ಬಂದಿ ☐ NRI
☐ ಕರೆ ಮಾಡಬೇಡಿ	ಗ್ರಾಹಕ ಪ್ರಕಾರ ☐ ವ್ಯಕ್ತಿ ☐ NRI ☐ HNI ☐ ಹಿರಿಯ ನಾಗರಿಕ	ಪ್ರೋಮೋ ಕೋಡ್ _____	ಭೇಟಿ ನೀಡಿದ ಗ್ರಾಹಕ ☐ ಹೌದು ☐ ಅಲ್ಲ		
_____ ಆದ್ಯತೆಯ ಗ್ರಾಹಕ ID	LC ಕೋಡ್ _____ ಸೋರ್ಸಿಂಗ್ ಕೋಡ್	(LG) ಕೋಡ್ _____ ಲೀಡ್ ಜನರೇಟರ್	ವೈಮರಿ ರಿಲೇಶನ್‌ಶಿಪ್ ಮ್ಯಾನೇಜರ್ ID _____		
ವರ್ಗ _____ ಆಸ್ತಿಗಳಿಗೆ ಮಾತ್ರ	☐ PEP ☐ CRPEP	BSR ವಿಧದ ಸಂಖ್ಯೆ _____			
ವ್ಯಾಪಾರ ವಿಭಾಗ _____	MIS ಕೋಡ್.1 _____	MIS ಕೋಡ್.2 _____	MIS ಕೋಡ್.3 _____	MIS ಕೋಡ್.4 _____	ಅಪಾಯದ ವರ್ಗೀಕರಣ: ☐ L ☐ M ☐ H
ಬ್ಯಾಂಕ್ ಅಧಿಕಾರಿಯ ಹೆಸರು _____		ಬ್ಯಾಂಕ್ ಅಧಿಕಾರಿಯ ಸಹಿ _____		ಉದ್ಯೋಗಿ ID _____	

ಗ್ರಾಹಕರ ಲೆಟರ್ ಹೆಡ್ ಮೇಲೆ

 ದಿನಾಂಕ:

D	D	M	M	Y	Y	Y	Y
---	---	---	---	---	---	---	---

 ಇವರಿಗೆ
 ಬ್ರಾಂಚ್ ಮ್ಯಾನೇಜರ್

_____ ಶಾಖೆ

RBL ಬ್ಯಾಂಕ್

 ಮರುತ್ತರ: **RBL ಬ್ಯಾಂಕ್ ಲಿಮಿಟೆಡ್‌ನ** _____ **ಶಾಖೆಯಲ್ಲಿ** _____ **ಖಾತೆಯನ್ನು ತೆರೆಯುವುದು**

ಮಾನ್ಯರೇ,

ಇದು ಮೆ | _____ ಅವರ _____ ರೀತಿಯಲ್ಲಿ ಸಂವಿಧಾನವನ್ನು ಹೊಂದಿರುವ ಖಾತೆಯನ್ನು ತೆರೆಯುವುದಕ್ಕೆ ಸಂಬಂಧಿಸಿದೆ. ಮೇಲೆ ತಿಳಿಸಿದ ಖಾತೆಗಾಗಿ ನಾವು ನಿರ್ದೇಶಕರು/ಪಾಲುದಾರರು/ಹಿರಿಯ ಆಡಳಿತಗಾರರು*/ಬ್ರಾಂಚ್/ಬರಹಗಾರರು/ಆಸ್ತಿದಾತರು/ಸಂರಕ್ಷಕರು (ಯಾರಾದರೂ ಇದ್ದರೆ)/ಫಲಾನುಭವಿಗಳ ಪಟ್ಟಿಯನ್ನು ಈ ಕೆಳಗಿನಂತೆ ದೃಢೀಕರಿಸಲು ಬಯಸುತ್ತೇವೆ:

ಕ್ರಮ ಸಂಖ್ಯೆ.#	ಹೆಸರು	ಸಂಬಂಧ (ಅಂದರೆ ನಿರ್ದೇಶಕರು/ಪಾಲುದಾರರು/ ಹಿರಿಯ ಆಡಳಿತಗಾರರು*/ ಬ್ರಾಂಚ್, ಬರಹಗಾರರು, ಆಸ್ತಿದಾತರು, ಸಂರಕ್ಷಕರು (ಯಾರಾದರೂ ಇದ್ದರೆ), ಬ್ರಾಂಚ್ ಫಲಾನುಭವಿಗಳು)	ಹುದ್ದೆ (ಯಾವುದಾದರೂ ಇದ್ದರೆ)

 ವಂದನೆಗಳು,
 ಗ್ರಾಹಕರ ಹೆಸರು ಮತ್ತು ಮೊಹರು

ಸೂಚನೆ: ಸಂಸ್ಥೆಯ ರಚನೆಗೆ ಸಂಬಂಧಿಸಿದಂತೆ ಮೇಲಿನ ಕೋಷ್ಟಕವು ಈ ಕೆಳಗಿನ ವಿವರಗಳನ್ನು ಹೊಂದಿರಬೇಕು

- ಖಾಸಗಿ/ಪಬ್ಲಿಕ್ ಲಿಮಿಟೆಡ್ ಕಂಪನಿ / ಏಕ ವ್ಯಕ್ತಿ ಕಂಪನಿ (OPC): ಕಂಪನಿಯಾಗಿದ್ದರೆ. ಹಿರಿಯ ಆಡಳಿತಗಾರರು* ಮತ್ತು ನಿರ್ದೇಶಕರ ಹೆಸರುಗಳು ಕಡ್ಡಾಯವಾಗಿರುತ್ತವೆ.
- ಪಾಲುದಾರಿಕೆ ಸಂಸ್ಥೆ/ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ: ಪಾಲುದಾರರ ಪಟ್ಟಿಯು ಕಡ್ಡಾಯವಾಗಿರುತ್ತದೆ.
- ಬ್ರಾಂಚ್: ಫಲಾನುಭವಿಗಳು, ಬ್ರಾಂಚ್ಗಳು, ಆಸ್ತಿದಾತರು, ಸಂರಕ್ಷಕರು (ಯಾರಾದರೂ ಇದ್ದರೆ) ಮತ್ತು ಬ್ರಾಂಚ್ ಬರಹಗಾರರ ಹೆಸರುಗಳು ಅಗತ್ಯವಿದೆ.

* ಹಿರಿಯ ಆಡಳಿತ ಮಂಡಳಿಯು ಉನ್ನತ ಕಾರ್ಯನಿರ್ವಾಹಕ ಆಡಳಿತ / ಉನ್ನತ ಆಡಳಿತವನ್ನು ಸೂಚಿಸುತ್ತದೆ, ಅಂದರೆ ಸಂಸ್ಥೆಯನ್ನು ನಿರ್ವಹಿಸುವ ದೈನಂದಿನ ಕಾರ್ಯಗಳನ್ನು ಹೊಂದಿರುವ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು.

ಅತ್ಯಂತ ಪ್ರಮುಖವಾದ ನಿಯಮಗಳು & ಷರತ್ತುಗಳು

ವ್ಯಾಪಾರ ಸಾಲ & ಸಣ್ಣ ವ್ಯಾಪಾರ ಸಾಲಗಳು	ಶುಲ್ಕಗಳು & ವೆಚ್ಚಗಳು*
ಸಂಸ್ಕರಣೆ ಶುಲ್ಕ	ವ್ಯಾಪಾರ ಸಾಲಗಳಿಗೆ ಸಾಲದ ಮೊತ್ತದ 3% (ಸಾಲದ ಮೊತ್ತ ರೂ. 15 ಲಕ್ಷಗಳಿಗಿಂತ ಹೆಚ್ಚು) ಸಣ್ಣ ವ್ಯಾಪಾರ ಸಾಲಗಳಿಗೆ ಸಾಲದ ಮೊತ್ತದ 3.5% (ರೂ. 5 ಲಕ್ಷಗಳಿಂದ ರೂ. 15 ಲಕ್ಷಗಳು) (ರೂ. 5 ಲಕ್ಷಗಳಿಗಿಂತ ಕಡಿಮೆ ಮೊತ್ತದ ಸಣ್ಣ ವ್ಯಾಪಾರ ಸಾಲಗಳಿಗೆ ಸಂಸ್ಕರಣಾ ಶುಲ್ಕವು ಅನ್ವಯವಾಗುವುದಿಲ್ಲ)
EMI ಅವಧಿ ಮೀರಿದ ಶುಲ್ಕಗಳು	EMI ಮೊತ್ತದ 2% ಪ್ರತಿ ಸಲ ರೂ.250
ಖಾತೆಯ ಭೌತಿಕ ಸ್ವೇಚ್ಛಮಂಟ್	ಪ್ರತಿ ಸಲ ರೂ.250
ಭೌತಿಕ ಮರುಪಾವತಿ ವೇಳಾಪಟ್ಟಿ	ಪ್ರತಿ ಸಲ ರೂ.250
ಬಡ್ಡಿ ಮತ್ತು ಅಸಲು ಪ್ರಮಾಣಪತ್ರದ ನಕಲು ಪ್ರತಿಯ ವಿತರಣೆ	ಪ್ರತಿ ಸಲ ರೂ.250
ನಕಲಿ ನೋಡ್ಸ್ ಸರ್ವಿಸ್‌ಫೀಚ್ / NOC	ಪ್ರತಿ ಸಲ ರೂ.250
ಚೆಕ್ ವಿನಿಮಯ ಶುಲ್ಕಗಳು	ಪ್ರತಿ ಸಲ ರೂ.500
ಚೆಕ್/ECS/NACH ಅಮಾನ್ಯ ಶುಲ್ಕಗಳು	ಪ್ರತಿ ಸಲ ರೂ.500
CIBIL ವರದಿಗೆ ಶುಲ್ಕಗಳು	ಪ್ರತಿ ವರದಿಗೆ ರೂ.100
ಪೂರ್ವ ಪಾವತಿಯನ್ನು ಸ್ವಂತ ನಿಧಿಯಿಂದ ಮಾಡಿದ್ದರೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪೂರ್ವಪಾವತಿ ಶುಲ್ಕಗಳು	ಶೂನ್ಯ
ಯಾವುದೇ ಹಣಕಾಸು ಸಂಸ್ಥೆಯು ಸ್ವಾಧೀನಪಡಿಸಿಕೊಳ್ಳುವ ಮೂಲಕ ಪೂರ್ವಪಾವತಿ ಮಾಡುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪೂರ್ವಪಾವತಿ ಶುಲ್ಕಗಳು	ಪೂರ್ವಪಾವತಿ ಮೊತ್ತ / ಪಾವತಿಸಲು ಬಾಕಿ ಇರುವ ಅಸಲಿನ 3%
ಇತರ ಎಲ್ಲ ಗ್ರಾಹಕರಿಗೆ ಪೂರ್ವಪಾವತಿ ಶುಲ್ಕಗಳು	ಪಾವತಿಸಿದ ಮೊದಲ 18 EMI ಗಳ ಪಾವತಿಯವರೆಗೆ - ಬಾಕಿ ಉಳಿದಿರುವ ಅಸಲಿನ 5% 18ಕ್ಕೂ ಹೆಚ್ಚು EMI ಗಳನ್ನು ಪಾವತಿಸಿದ್ದರೆ - ಬಾಕಿ ಉಳಿದಿರುವ ಅಸಲಿನ 3%
ದಾಖಲಾತಿ ಶುಲ್ಕಗಳು	ರೂ. 5 ಲಕ್ಷಗಳಿಗಿಂತ ಕಡಿಮೆ ಮೊತ್ತದ ಸಣ್ಣ ವ್ಯಾಪಾರ ಸಾಲಕ್ಕೆ ರೂ. 7000
ಸಾಲ ರದ್ದತಿ ಶುಲ್ಕಗಳು	ರೂ. 3000 + ರದ್ದತಿಯ ದಿನಾಂಕದ ವರೆಗೆ ವಿಧಿಸಲಾದ ಬಡ್ಡಿ
ಕಾನೂನು, ಮರುಸ್ವಾಧೀನ ಮತ್ತು ಪ್ರಾಸಂಗಿಕ ಶುಲ್ಕಗಳು	ವಾಸ್ತವದಲ್ಲಿ ಇರುವಂತೆ
ಕ್ಷೇತ್ರ ಸಂಗ್ರಹ ಶುಲ್ಕಗಳು	ಪ್ರತಿ ಸಲ ರೂ.500

ಈ ಶುಲ್ಕಗಳ ಮೇಲೆ ಚಾಲಿಯಲ್ಲಿರುವ ದರದ ಪ್ರಕಾರ ಅನ್ವಯವಾಗುವ ತೆರಿಗೆಗಳು ಮತ್ತು ಇತರ ಸರ್ಕಾರಿ ತೆರಿಗೆಗಳು, ಸುಂಕಗಳು ಇತ್ಯಾದಿಗಳನ್ನು ವಿಧಿಸಲಾಗುತ್ತದೆ. ಮೇಲೆ ತಿಳಿಸಿದಂತೆ ದರಗಳು, ಫೀ ಗಳು, ಶುಲ್ಕಗಳು ಇತ್ಯಾದಿಗಳು ಕಾಲಕಾಲಕ್ಕೆ ಬದಲಾವಣೆಗಳಿಗೆ/ ಪರಿಷ್ಕರಣೆಗೆ ಒಳಪಟ್ಟಿರುತ್ತವೆ. ಇತ್ತೀಚಿನ ಶುಲ್ಕಗಳ ಮಾಹಿತಿಗೆ, ದಯವಿಟ್ಟು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ www.rblbank.com ಅಥವಾ RBL ಬ್ಯಾಂಕ್ ಪ್ರತಿನಿಧಿಯನ್ನು ಸಂಪರ್ಕಿಸಿ ಸಾಲಗಳನ್ನು ಮುಚ್ಚುವ ವಿನಂತಿಗಾಗಿ ನಿಧಿಯ ಮೂಲದ ಕುರಿತು ಪುರಾವೆಯ ದಾಖಲೆಯನ್ನು ವಿಚಾರಿಸುವ ಅಥವಾ ಕೇಳುವ ಹಕ್ಕನ್ನು ಬ್ಯಾಂಕ್ ರಾಯ್‌ರಿಸಿದ್.

ಬಡ್ಡಿ ದರ (ROI): ರಿಸ್ಕ್ ಪ್ರೊಫೈಲಿಂಗ್, ಗ್ರಾಹಕರ ಕ್ರೆಡಿಟ್ ಬ್ಯೂರೋ ಸ್ಕೋರ್ ಜೊತೆಗೆ ಅವಧಿ, ಉತ್ಪನ್ನದ ವರ್ಗವನ್ನು ಒಟ್ಟಾಗಿ ಪರಿಗಣಿಸಿ ಅನ್ವಯಿಸುವ ROI ಅನ್ನು ನಿರ್ಧರಿಸಲಾಗುತ್ತದೆ.

SMA / NPA ವರ್ಗೀಕರಣ:

ಸಾಲಗಾರ ಖಾತೆಗಳನ್ನು SMA ಮತ್ತು NPA ಎಂದು ವರ್ಗೀಕರಿಸುವುದನ್ನು ಸಂಬಂಧಿತ ದಿನಾಂಕದ ದಿನಾಂತ್ಯದ ಪ್ರಕ್ರಿಯೆಯ ಭಾಗವಾಗಿ ಮಾಡಲಾಗುತ್ತದೆ. SMA/NPA ದಿನಾಂಕವು ಆ ಕ್ಯಾಲೆಂಡರ್ ದಿನಾಂಕದ ದಿನಾಂತ್ಯದ ಅಂತ್ಯದಲ್ಲಿ ಖಾತೆಯ ಆಸ್ತಿ ವರ್ಗೀಕರಣ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

SMA / NPA ವರ್ಗಗಳು	ವರ್ಗೀಕರಣಕ್ಕೆ ಆಧಾರ - ಅಸಲು ಅಥವಾ ಬಡ್ಡಿ ಪಾವತಿ ಅಥವಾ ಪೂರ್ಣವಾಗಿ ಅಥವಾ ಭಾಗಶಃ ಅವಧಿ ಮೀರಿ ಬಾಕಿ ಇರುವ ಇತರ ಯಾವುದೇ ಮೊತ್ತ.
SMA-0	30 ದಿನಗಳ ವರೆಗೆ
SMA-1	30 ದಿನಗಳಿಗಿಂತ ಹೆಚ್ಚು ಹಾಗೂ 60 ದಿನಗಳ ವರೆಗೆ
SMA-2	60 ದಿನಗಳಿಗಿಂತ ಹೆಚ್ಚು ಹಾಗೂ 90 ದಿನಗಳ ವರೆಗೆ
NPA	90 ದಿನಗಳಿಗಿಂತ ಹೆಚ್ಚು

ಉದಾಹರಣೆ: ಸಾಲದ ಖಾತೆಯ ಪಾವತಿಗೆ ನಿಗದಿತ ದಿನಾಂಕವು ಮಾರ್ಚ್ 31, 2021 ಆಗಿದ್ದರೆ ಮತ್ತು ಈ ದಿನಾಂಕದ ಮೊದಲು ಪೂರ್ಣ ಬಾಕಿಗಳನ್ನು ಸ್ವೀಕರಿಸದಿದ್ದರೆ, ಮಾರ್ಚ್ 31, 2021 ಅವಧಿ ಮೀರಿದ ದಿನಾಂಕವಾಗಿರುತ್ತದೆ. ಇದು ಅವಧಿ ಮೀರಿಯೂ ಪಾವತಿಗೆ ಬಾಕಿ ಉಳಿದಿದ್ದರೆ, ಅಂದರೆ 30 ದಿನಗಳು ನಿರಂತರವಾಗಿ ಹಾಗೆಯೇ ಮುಂದುವರಿದರೆ. ಈ ಖಾತೆಯನ್ನು ಏಪ್ರಿಲ್ 30, 2021 ರಂದು SMA-1 ಎಂದು ವರ್ಗೀಕರಿಸಲಾಗುತ್ತದೆ. ಆ ಪ್ರಕಾರವಾಗಿ, ಏಪ್ರಿಲ್ 30, 2021 ಆ ಖಾತೆಗೆ SMA-1 ವರ್ಗೀಕರಣದ ದಿನಾಂಕವಾಗಿರುತ್ತದೆ. ಅದೇ ರೀತಿ, ಖಾತೆಯು ಪಾವತಿಗೆ ಬಾಕಿಯಾಗಿಯೇ ಉಳಿದಿದ್ದರೆ, ಅದನ್ನು ಮೇ 30, 2021 ರಂದು SMA-2 ಎಂದು ವರ್ಗೀಕರಿಸಲಾಗುತ್ತದೆ ಮತ್ತು ಪಾವತಿಸಿದ ಹಾಗೆಯೇ ಮುಂದುವರಿದರೆ, ಜೂನ್ 29, 2021 ರಂದು ಅದನ್ನು NPA ಎಂದು ವರ್ಗೀಕರಿಸಲಾಗುತ್ತದೆ.

ದಾಖಲೆಗಳ ಚೆಕ್‌ಲಿಸ್ಟ್

ಮಂಜೂರಾತಿ ಪೂರ್ವ ದಾಖಲೆಗಳು

1. ಸಂಸ್ಥೆ ಮತ್ತು ಪ್ರೊಮೋಟರ್‌ಗಳ ಪ್ರೊಫೈಲ್
2. ಹಿಂದಿನ 6 ತಿಂಗಳ ಬ್ಯಾಂಕ್ ಸ್ವೇಚ್ಛಮಂಟ್
3. ಶೆಡ್ಯೂಲ್‌ಗಳು, ಖಾತೆಗಳಿಗೆ ಟಿಪ್ಪಣಿಗಳು ಮತ್ತು ಲೆಕ್ಕಪರಿಶೋಧನಾ ವರದಿ ಸಹಿತ ಕಳೆದ 2 ವರ್ಷಗಳ ಲೆಕ್ಕಪರಿಶೋಧಿತ ಹಣಕಾಸು ಸ್ವೇಚ್ಛಮಂಟ್.
4. ಎಲ್ಲ ಸಂಬಂಧಿತ ಅನುಬಂಧಗಳ ಜೊತೆಗೆ ಕಳೆದ 2 ವರ್ಷಗಳ ITR
5. ಕಂಪನಿ ಮತ್ತು ನಿರ್ದೇಶಕರ ಪ್ರೊಫೈಲ್
6. ಸಂಸ್ಥೆಯ ಸಂರಚನಾ ದಾಖಲೆ, ಅಂದರೆ, ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್
7. ಮಂಡಳಿಯ ನಿರ್ಣಯದ ಪ್ರಮಾಣೀಕೃತ ಪ್ರತಿ (ಕಂಪನಿ ಅರ್ಜಿದಾರರಾಗಿದ್ದರೆ)
8. ಮನ/ಕಚೇರಿ ಮಾಲೀಕತ್ವದ ಪುರಾವೆ (ವಿದ್ಯುತ್ ಬಿಲ್/ದೂರವಾಣಿ ಬಿಲ್/ಹೌಸಿಂಗ್ ಸೊಸೈಟಿಯಿಂದ ಹಂಚಿಕೆ ಪತ್ರ/ಲೀಸ್ ಒಪ್ಪಂದ/ಮಾರಾಟ ಪತ್ರ)
9. ವ್ಯಾಪಾರ ಸಾಲ ಪಡೆಯುವ ಉದ್ದೇಶ/ಅಂತಿಮ ಬಳಕೆಯನ್ನು ಸೂಚಿಸುವ ಪತ್ರ
10. ಹಾಲಿ ಇರುವ ಯಾವುದೇ ಬ್ಯಾಂಕಿಂಗ್ ಸೌಲಭ್ಯದ ಮಂಜೂರಾತಿ ಪತ್ರ ಮತ್ತು ಖಾತೆಯ ಸ್ವೇಚ್ಛಮಂಟ್
11. ಗುರುತಿನ ಪುರಾವೆ ಮತ್ತು ಮಾಲೀಕರು/ಎಲ್ಲ ಪಾಲುದಾರರು/ನಿರ್ದೇಶಕರ ವಿಳಾಸ: ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಸಂಖ್ಯೆ, ಹೊಂದಿರುವ ಪುರಾವೆ, ಮತದಾರರ ID ಕಾರ್ಡ್, NREGA ಉದ್ಯೋಗ ಚೀಟಿ, ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರೇಷನ್‌ನಿಂದ ನೀಡಿದ ಪತ್ರ.
12. ಸಂಸ್ಥೆಯ ವಿಳಾಸದ ಪುರಾವೆ
13. ವ್ಯಾಪಾರ ಮುಂದುವರಿಕೆ/ವಿಂಚೀಜ್ ಪುರಾವೆ
14. ಸಂಸ್ಥೆಯ ನೋಂದಣಿ ಪ್ರಮಾಣಪತ್ರ (ನೋಂದಣಿ ಮಾಡಿಸಿದ್ದರೆ/ಪಾಲುದಾರಿಕೆ ಪತ್ರ)
15. SSI ನೋಂದಣಿ, ಅನ್ವಯವಾದರೆ, VAT ಮೌಲ್ಯಮಾಪನ ಆದೇಶ ಅಥವಾ ಮಾರಾಟ ತೆರಿಗೆ ನೋಂದಣಿ ಅಥವಾ ಅಂಗಡಿ ಮತ್ತು ಸ್ಟಾಪ್ ಕಾಯಿದೆ ಅಥವಾ CST/ VAT ಪ್ರಮಾಣಪತ್ರದ ಅಡಿಯಲ್ಲಿ ನೀಡಲಾದ ಪರವಾನಗಿ.
16. ಕೇಸ್-ಲು-ಕೇಸ್ ಆಧಾರದ ಮೇಲೆ ಅಗತ್ಯವಿರುವ ಯಾವುದೇ ಇತರ ದಾಖಲೆ / ಮಾಹಿತಿ.

ಮಂಜೂರಾತಿ ಬಳಿಕ ದಾಖಲೆಗಳು

1. ಸಾಲ ಒಪ್ಪಂದ ಪುಸ್ತಕ ಮತ್ತು ಕೆಟ್‌ನಲ್ಲಿ ಅಡಕವಾಗಿಲ್ಲದ ಇತರ ದಾಖಲೆಗಳು
2. NACH/ECS/SI/ಭದ್ರತಾ ಚೆಕ್‌ಗಳು

ಅತ್ಯಂತ ಪ್ರಮುಖವಾದ ನಿಯಮಗಳು & ಷರತ್ತುಗಳು

ವ್ಯಾಪಾರ ಸಾಲ & ಸಣ್ಣ ವ್ಯಾಪಾರ ಸಾಲಗಳು	ಶುಲ್ಕಗಳು & ವೆಚ್ಚಗಳು*
ಸಂಸ್ಕರಣೆ ಶುಲ್ಕ	ವ್ಯಾಪಾರ ಸಾಲಗಳಿಗೆ ಸಾಲದ ಮೊತ್ತದ 3% (ಸಾಲದ ಮೊತ್ತ ರೂ. 15 ಲಕ್ಷಗಳಿಗಿಂತ ಹೆಚ್ಚು) ಸಣ್ಣ ವ್ಯಾಪಾರ ಸಾಲಗಳಿಗೆ ಸಾಲದ ಮೊತ್ತದ 3.5% (ರೂ. 5 ಲಕ್ಷಗಳಿಂದ ರೂ. 15 ಲಕ್ಷಗಳು) (ರೂ. 5 ಲಕ್ಷಗಳಿಗಿಂತ ಕಡಿಮೆ ಮೊತ್ತದ ಸಣ್ಣ ವ್ಯಾಪಾರ ಸಾಲಗಳಿಗೆ ಸಂಸ್ಕರಣಾ ಶುಲ್ಕವು ಅನ್ವಯವಾಗುವುದಿಲ್ಲ)
EMI ಅವಧಿ ಮೀರಿದ ಶುಲ್ಕಗಳು	EMI ಮೊತ್ತದ 2% ಪ್ರತಿ ಸಲ ರೂ.250
ಖಾತೆಯ ಭೌತಿಕ ಸ್ವೇಚ್ಛಮಂಟ್	ಪ್ರತಿ ಸಲ ರೂ.250
ಭೌತಿಕ ಮರುಪಾವತಿ ವೇಳಾಪಟ್ಟಿ	ಪ್ರತಿ ಸಲ ರೂ.250
ಬಡ್ಡಿ ಮತ್ತು ಅಸಲು ಪ್ರಮಾಣಪತ್ರದ ನಕಲು ಪ್ರತಿಯ ವಿತರಣೆ	ಪ್ರತಿ ಸಲ ರೂ.250
ನಕಲಿ ನೋಡ್ಸ್ ಸರ್ವಿಸ್‌ಫೀಚ್ / NOC	ಪ್ರತಿ ಸಲ ರೂ.250
ಚೆಕ್ ವಿನಿಮಯ ಶುಲ್ಕಗಳು	ಪ್ರತಿ ಸಲ ರೂ.500
ಚೆಕ್/ECS/NACH ಅಮಾನ್ಯ ಶುಲ್ಕಗಳು	ಪ್ರತಿ ಸಲ ರೂ.500
CIBIL ವರದಿಗೆ ಶುಲ್ಕಗಳು	ಪ್ರತಿ ವರದಿಗೆ ರೂ.100
ಪೂರ್ವ ಪಾವತಿಯನ್ನು ಸ್ವಂತ ನಿಧಿಯಿಂದ ಮಾಡಿದ್ದರೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪೂರ್ವಪಾವತಿ ಶುಲ್ಕಗಳು	ಶೂನ್ಯ
ಯಾವುದೇ ಹಣಕಾಸು ಸಂಸ್ಥೆಯು ಸ್ವಾಧೀನಪಡಿಸಿಕೊಳ್ಳುವ ಮೂಲಕ ಪೂರ್ವಪಾವತಿ ಮಾಡುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪೂರ್ವಪಾವತಿ ಶುಲ್ಕಗಳು	ಪೂರ್ವಪಾವತಿ ಮೊತ್ತ / ಪಾವತಿಸಲು ಬಾಕಿ ಇರುವ ಅಸಲಿನ 3%
ಇತರ ಎಲ್ಲ ಗ್ರಾಹಕರಿಗೆ ಪೂರ್ವಪಾವತಿ ಶುಲ್ಕಗಳು	ಪಾವತಿಸಿದ ಮೊದಲ 18 EMI ಗಳ ಪಾವತಿಯವರೆಗೆ - ಬಾಕಿ ಉಳಿದಿರುವ ಅಸಲಿನ 5% 18ಕ್ಕೂ ಹೆಚ್ಚು EMI ಗಳನ್ನು ಪಾವತಿಸಿದ್ದರೆ - ಬಾಕಿ ಉಳಿದಿರುವ ಅಸಲಿನ 3%
ದಾಖಲಾತಿ ಶುಲ್ಕಗಳು	ರೂ. 5 ಲಕ್ಷಗಳಿಗಿಂತ ಕಡಿಮೆ ಮೊತ್ತದ ಸಣ್ಣ ವ್ಯಾಪಾರ ಸಾಲಕ್ಕೆ ರೂ. 7000
ಸಾಲ ರದ್ದತಿ ಶುಲ್ಕಗಳು	ರೂ. 3000 + ರದ್ದತಿಯ ದಿನಾಂಕದ ವರೆಗೆ ವಿಧಿಸಲಾದ ಬಡ್ಡಿ
ಕಾನೂನು, ಮರುಸ್ವಾಧೀನ ಮತ್ತು ಪ್ರಾಸಂಗಿಕ ಶುಲ್ಕಗಳು	ವಾಸ್ತವದಲ್ಲಿ ಇರುವಂತೆ
ಕ್ಷೇತ್ರ ಸಂಗ್ರಹ ಶುಲ್ಕಗಳು	ಪ್ರತಿ ಸಲ ರೂ.500

ಈ ಶುಲ್ಕಗಳ ಮೇಲೆ ಚಾಲಿಯಲ್ಲಿರುವ ದರದ ಪ್ರಕಾರ ಅನ್ವಯವಾಗುವ ತೆರಿಗೆಗಳು ಮತ್ತು ಇತರ ಸರ್ಕಾರಿ ತೆರಿಗೆಗಳು, ಸುಂಕಗಳು ಇತ್ಯಾದಿಗಳನ್ನು ವಿಧಿಸಲಾಗುತ್ತದೆ. ಮೇಲೆ ತಿಳಿಸಿದಂತೆ ದರಗಳು, ಫೀ ಗಳು, ಶುಲ್ಕಗಳು ಇತ್ಯಾದಿಗಳು ಕಾಲಕಾಲಕ್ಕೆ ಬದಲಾವಣೆಗಳಿಗೆ/ ಪರಿಷ್ಕರಣೆಗೆ ಒಳಪಟ್ಟಿರುತ್ತವೆ. ಇತ್ತೀಚಿನ ಶುಲ್ಕಗಳ ಮಾಹಿತಿಗೆ, ದಯವಿಟ್ಟು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ www.rblbank.com ಅಥವಾ RBL ಬ್ಯಾಂಕ್ ಪ್ರತಿನಿಧಿಯನ್ನು ಸಂಪರ್ಕಿಸಿ ಸಾಲಗಳನ್ನು ಮುಚ್ಚುವ ವಿನಂತಿಗಾಗಿ ನಿಧಿಯ ಮೂಲದ ಕುರಿತು ಪುರಾವೆಯ ದಾಖಲೆಯನ್ನು ವಿಚಾರಿಸುವ ಅಥವಾ ಕೇಳುವ ಹಕ್ಕನ್ನು ಬ್ಯಾಂಕ್ ರಾಯ್‌ರಿಸಿದ್.

ಬಡ್ಡಿ ದರ (ROI): ರಿಸ್ಕ್ ಪ್ರೊಫೈಲಿಂಗ್, ಗ್ರಾಹಕರ ಕ್ರೆಡಿಟ್ ಬ್ಯೂರೋ ಸ್ಕೋರ್ ಜೊತೆಗೆ ಅವಧಿ, ಉತ್ಪನ್ನದ ವರ್ಗವನ್ನು ಒಟ್ಟಾಗಿ ಪರಿಗಣಿಸಿ ಅನ್ವಯಿಸುವ ROI ಅನ್ನು ನಿರ್ಧರಿಸಲಾಗುತ್ತದೆ.

SMA / NPA ವರ್ಗೀಕರಣ:

ಸಾಲಗಾರ ಖಾತೆಗಳನ್ನು SMA ಮತ್ತು NPA ಎಂದು ವರ್ಗೀಕರಿಸುವುದನ್ನು ಸಂಬಂಧಿತ ದಿನಾಂಕದ ದಿನಾಂತ್ಯದ ಪ್ರಕ್ರಿಯೆಯ ಭಾಗವಾಗಿ ಮಾಡಲಾಗುತ್ತದೆ. SMA/NPA ದಿನಾಂಕವು ಆ ಕ್ಯಾಲೆಂಡರ್ ದಿನಾಂಕದ ದಿನಾಂತ್ಯದ ಅಂತ್ಯದಲ್ಲಿ ಖಾತೆಯ ಆಸ್ತಿ ವರ್ಗೀಕರಣ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

SMA / NPA ವರ್ಗಗಳು	ವರ್ಗೀಕರಣಕ್ಕೆ ಆಧಾರ - ಅಸಲು ಅಥವಾ ಬಡ್ಡಿ ಪಾವತಿ ಅಥವಾ ಪೂರ್ಣವಾಗಿ ಅಥವಾ ಭಾಗಶಃ ಅವಧಿ ಮೀರಿ ಬಾಕಿ ಇರುವ ಇತರ ಯಾವುದೇ ಮೊತ್ತ.
SMA-0	30 ದಿನಗಳ ವರೆಗೆ
SMA-1	30 ದಿನಗಳಿಗಿಂತ ಹೆಚ್ಚು ಹಾಗೂ 60 ದಿನಗಳ ವರೆಗೆ
SMA-2	60 ದಿನಗಳಿಗಿಂತ ಹೆಚ್ಚು ಹಾಗೂ 90 ದಿನಗಳ ವರೆಗೆ
NPA	90 ದಿನಗಳಿಗಿಂತ ಹೆಚ್ಚು

ಉದಾಹರಣೆ: ಸಾಲದ ಖಾತೆಯ ಪಾವತಿಗೆ ನಿಗದಿತ ದಿನಾಂಕವು ಮಾರ್ಚ್ 31, 2021 ಆಗಿದ್ದರೆ ಮತ್ತು ಈ ದಿನಾಂಕದ ಮೊದಲು ಪೂರ್ಣ ಬಾಕಿಗಳನ್ನು ಸ್ವೀಕರಿಸದಿದ್ದರೆ, ಮಾರ್ಚ್ 31, 2021 ಅವಧಿ ಮೀರಿದ ದಿನಾಂಕವಾಗಿರುತ್ತದೆ. ಇದು ಅವಧಿ ಮೀರಿಯೂ ಪಾವತಿಗೆ ಬಾಕಿ ಉಳಿದಿದ್ದರೆ, ಅಂದರೆ 30 ದಿನಗಳು ನಿರಂತರವಾಗಿ ಹಾಗೆಯೇ ಮುಂದುವರಿದರೆ. ಈ ಖಾತೆಯನ್ನು ಏಪ್ರಿಲ್ 30, 2021 ರಂದು SMA-1 ಎಂದು ವರ್ಗೀಕರಿಸಲಾಗುತ್ತದೆ. ಆ ಪ್ರಕಾರವಾಗಿ, ಏಪ್ರಿಲ್ 30, 2021 ಆ ಖಾತೆಗೆ SMA-1 ವರ್ಗೀಕರಣದ ದಿನಾಂಕವಾಗಿರುತ್ತದೆ. ಅದೇ ರೀತಿ, ಖಾತೆಯು ಪಾವತಿಗೆ ಬಾಕಿಯಾಗಿಯೇ ಉಳಿದಿದ್ದರೆ, ಅದನ್ನು ಮೇ 30, 2021 ರಂದು SMA-2 ಎಂದು ವರ್ಗೀಕರಿಸಲಾಗುತ್ತದೆ ಮತ್ತು ಪಾವತಿಸಿದ ಹಾಗೆಯೇ ಮುಂದುವರಿದರೆ, ಜೂನ್ 29, 2021 ರಂದು ಅದನ್ನು NPA ಎಂದು ವರ್ಗೀಕರಿಸಲಾಗುತ್ತದೆ.

ದಾಖಲೆಗಳ ಚೆಕ್‌ಲಿಸ್ಟ್

ಮಂಜೂರಾತಿ ಪೂರ್ವ ದಾಖಲೆಗಳು

1. ಸಂಸ್ಥೆ ಮತ್ತು ಪ್ರೊಮೋಟರ್‌ಗಳ ಪ್ರೊಫೈಲ್
2. ಹಿಂದಿನ 6 ತಿಂಗಳ ಬ್ಯಾಂಕ್ ಸ್ವೇಚ್ಛಮಂಟ್
3. ಶೆಡ್ಯೂಲ್‌ಗಳು, ಖಾತೆಗಳಿಗೆ ಟಿಪ್ಪಣಿಗಳು ಮತ್ತು ಲೆಕ್ಕಪರಿಶೋಧನಾ ವರದಿ ಸಹಿತ ಕಳೆದ 2 ವರ್ಷಗಳ ಲೆಕ್ಕಪರಿಶೋಧಿತ ಹಣಕಾಸು ಸ್ವೇಚ್ಛಮಂಟ್.
4. ಎಲ್ಲ ಸಂಬಂಧಿತ ಅನುಬಂಧಗಳ ಜೊತೆಗೆ ಕಳೆದ 2 ವರ್ಷಗಳ ITR
5. ಕಂಪನಿ ಮತ್ತು ನಿರ್ದೇಶಕರ ಪ್ರೊಫೈಲ್
6. ಸಂಸ್ಥೆಯ ಸಂರಚನಾ ದಾಖಲೆ, ಅಂದರೆ, ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್
7. ಮಂಡಳಿಯ ನಿರ್ಣಯದ ಪ್ರಮಾಣೀಕೃತ ಪ್ರತಿ (ಕಂಪನಿ ಅರ್ಜಿದಾರರಾಗಿದ್ದರೆ)
8. ಮನ/ಕಚೇರಿ ಮಾಲೀಕತ್ವದ ಪುರಾವೆ (ವಿದ್ಯುತ್ ಬಿಲ್/ದೂರವಾಣಿ ಬಿಲ್/ಹೌಸಿಂಗ್ ಸೊಸೈಟಿಯಿಂದ ಹಂಚಿಕೆ ಪತ್ರ/ಲೀಸ್ ಒಪ್ಪಂದ/ಮಾರಾಟ ಪತ್ರ)
9. ವ್ಯಾಪಾರ ಸಾಲ ಪಡೆಯುವ ಉದ್ದೇಶ/ಅಂತಿಮ ಬಳಕೆಯನ್ನು ಸೂಚಿಸುವ ಪತ್ರ
10. ಹಾಲಿ ಇರುವ ಯಾವುದೇ ಬ್ಯಾಂಕಿಂಗ್ ಸೌಲಭ್ಯದ ಮಂಜೂರಾತಿ ಪತ್ರ ಮತ್ತು ಖಾತೆಯ ಸ್ವೇಚ್ಛಮಂಟ್
11. ಗುರುತಿನ ಪುರಾವೆ ಮತ್ತು ಮಾಲೀಕರು/ಎಲ್ಲ ಪಾಲುದಾರರು/ನಿರ್ದೇಶಕರ ವಿಳಾಸ: ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಸಂಖ್ಯೆ, ಹೊಂದಿರುವ ಪುರಾವೆ, ಮತದಾರರ ID ಕಾರ್ಡ್, NREGA ಉದ್ಯೋಗ ಚೀಟಿ, ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರೇಷನ್‌ನಿಂದ ನೀಡಿದ ಪತ್ರ.
12. ಸಂಸ್ಥೆಯ ವಿಳಾಸದ ಪುರಾವೆ
13. ವ್ಯಾಪಾರ ಮುಂದುವರಿಕೆ/ವಿಂಚೀಜ್ ಪುರಾವೆ
14. ಸಂಸ್ಥೆಯ ನೋಂದಣಿ ಪ್ರಮಾಣಪತ್ರ (ನೋಂದಣಿ ಮಾಡಿಸಿದ್ದರೆ/ಪಾಲುದಾರಿಕೆ ಪತ್ರ)
15. SSI ನೋಂದಣಿ, ಅನ್ವಯವಾದರೆ, VAT ಮೌಲ್ಯಮಾಪನ ಆದೇಶ ಅಥವಾ ಮಾರಾಟ ತೆರಿಗೆ ನೋಂದಣಿ ಅಥವಾ ಅಂಗಡಿ ಮತ್ತು ಸ್ಟಾಪ್ ಕಾಯಿದೆ ಅಥವಾ CST/ VAT ಪ್ರಮಾಣಪತ್ರದ ಅಡಿಯಲ್ಲಿ ನೀಡಲಾದ ಪರವಾನಗಿ.
16. ಕೇಸ್-ಲು-ಕೇಸ್ ಆಧಾರದ ಮೇಲೆ ಅಗತ್ಯವಿರುವ ಯಾವುದೇ ಇತರ ದಾಖಲೆ / ಮಾಹಿತಿ.

ಮಂಜೂರಾತಿ ಬಳಿಕ ದಾಖಲೆಗಳು

1. ಸಾಲ ಒಪ್ಪಂದ ಪುಸ್ತಕ ಮತ್ತು ಕೆಟ್‌ನಲ್ಲಿ ಅಡಕವಾಗಿಲ್ಲದ ಇತರ ದಾಖಲೆಗಳು
2. NACH/ECS/SI/ಭದ್ರತಾ ಚೆಕ್‌ಗಳು

